

GUJARAT PETROSYNTHESE LIMITED

Reg. Off: No.24, II Main, Doddanekkundi Industrial Area, Phase I, Mahadevapura Post, Bangalore-560 048. Ph: 91 - 80 - 28524133 Fax: 91-80 - 28524171

E-mail: info@gpl.in, Website: www.gpl.in CIN No. L23209KA1977PLC043357





Date: 29/07/2019

To Bombay Stock Exchange 25th Floor, P. J. Towers Dalal Street Mumbai - 400 001

Scrip Code # 506858

Dear Sir:

Sub: Copies of Notice for Annual General Meeting

In compliance with Regulation 47 of SEBI (LODR) Regulations, 2015, please find enclosed copies of each of the notice for Annual General Meeting as published in the newspaper on 23rd July, 2019.

The above is for your information and records.

Thanking you.

Yours TBATHA

Company Secretary

Encl: aa

WWW.FINANCIALEXPRESS.COM

EAC-PM member demands white paper on medium-term fiscal framework

PRESS TRUST OF INDIA New Delhi, July 22

SOUNDING A NOTE of caution, PM's Economic Advisory Council member Rathin Roy on Monday urged the it has implications for overgovernment to issue a white paper on medium-term fiscal framework, arguing that it would be difficult to meet the Budgetary tax collection target for 2019-20.

Roy, while speaking at an event here, also expressed his reservations over the government's decision to start raising a part of its gross borrowing programme from external markets in foreign I pay very careful currencies.

"Given this revenue mer RBI governor shortfall, the expectation from the revenue department is the tax/GDP ratio will rise by more than 1% of the GDP, I don't know how this is going to happen.

"My plea to government is to immediately issue a white paper if you like that incorporates medium term fiscal framework for next 3-5 years," he said.

According to the Budget document, the government aims to collect \$370 billion as taxes in the current fiscal.

"In my professional judgment, you will not able to tax

GOKALDAS EXPORTS LIMITED

Read. Office: 16/2.

Residency Road, Bangalore - 560025

NOTICE

and other relevant Regulations

of SEBI (Listing Obligations

and Disclosure Requirements)

Regulations, 2015. Notice is

hereby given that the meeting

of the Board of Directors of

Gokaldas Exports Limited will be

held on Monday, the 29th July,

2019 at the registered office of

the Company to consider and

approve, inter alia the un-audited

financial results of the Company

for the Quarter ended 30th June.

for GOKALDAS EXPORTS LIMITED

Sameer Sudarshan R.V.

Company Secretary

22nd July, 2019

Bangalore

Pursuant to the Regulation 29 read with Regulation 47

in 2019-20 Budget. Therefore either you will have to borrow more or you will have to spend less.

all economy; or you spend less, then it also have implications," Roy said.

government's decision to go for overseas sovereign borrowing, he said he thinks there are serous issues

"I don't think simple argument that something which is cheaper is good one.

attention to the for-YV Reddy's opinion that these are sovereign liabilities to perpetuity," the EAC member said.

Roy, who is also will also pay very careful attention to history of this coun-

last

despite huge provocations to as much as has been forecast "If you borrow more, then

Replying to a query on

regarding loss of sovereignty.

director of think tank NIPFP, said he try and why it has not gone down this route

facts," Roy said. Noting that overseas borrowing by the government

do so. "I would urge very

respectfully, a public consul-

tation on this subject and

public discussion rather than

imperial announcement of

borrowing programme with-

out taking accounts of these

would not have impact on current account deficit of India, he said, "I am confused why this (overseas sovereign borrowing) can not be done by issuing rupee bonds... we do not have foreign exchange crisis to this country."

> TATA TATA POWER

The Tata Power Company Limited (Corporate Contracts Department) Technopolis Knowledge Park CENTEC, Andheri (E), Mumbai 400 093, Maharashtra, India (Board Line: 022-67173188) CIN:L28920MH1919PLC000567

NOTICE INVITING TENDER

The Tata Power Company Limited invites tenden rom eligible vendors for the following package · Construction of RCC Dyke Wall at Nive.

For detailed NIT, please visit Tender section or website https://www.tatapower.com. Last date for receipt of request for issue of bid document is 1" August 2019 up to 1500 Hrs.

Triveni Glass LTD

This is to inform you that the company at 1, Kanpur Road, ended 30.06.2019

Date: 22.07.2019 Sumit Bhattacharya Place: Allahabad Company Secretary

Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that the Meeting of the Board of Directors is scheduled to be held on Wednesday, 14th August, 2019 at Bangalore to consider inter alia the un-audited Standalone and Consolidated Financial Results of the Company for the quarter ended 30" June, 2019 along with other business.

The information contained in this notice is

For Gujarat Petrosynthese Ltd.

Date : 23rd July, 2019 Ankita Gokani

KIRLOSKAR FERROUS INDUSTRIES LIMITED

Registered Office: 13, Laxmanrao Kirloskar Road, Khadki, Pune 411 003, Maharashtra, India CIN: L27101PN1991PLC063223



				(Rug	ees in Lakhs)	
Sr.		Quarter ended			Year ended	
No.		30/06/2019	31/03/2019	30/06/2018	31/03/2019	
		Unaudited	Audited	Unaudited	Audited	
1	Total income from Operations	48,199	54,004	49,626	215,915	
2	Net Profit for the period (before Tax and Exceptional Items)	2,629	3,348	1,839	14,671	
3	Net Profit for the period before Tax (after Exceptional Items)	2,629	3,348	1,839	14,671	
4	Net Profit for the period after Tax (after Exceptional Items)	1,839	2,612	1,046	9,811	
5	Total Comprehensive income for the period [comprising Profit (after tax) and Other Comprehensive Income (after tax) for the period]	1,798	2,629	1,121	9,838	
6	Paid up Equity Share Capital (Face Value of Rs. 5/- each)	6,882	6,882	6,865	6,882	
7	Earnings Per Share (In Rupees) (not annualised) (a) Basic (b) Diluted	1.34	1.90	0.76 0.76	7.14 7.12	

(Listing Obligations and Disclosures Requirements) Regulations, 2015. The full format of the Quarterly Financial Results along with Notes thereto are available on the website of the BSE Limited at www.bseindia.com and the website of the Company

Date: 22 July 2019

 Telephone No.: (020) 66084664 • Fax No.: (020) 25813208 E-mail: investor@kfil.com • Website: www.kfil.com

Madhapur, Hyderabad - 500 081, Telangana, Ph: 040 30444418, Fax: 040 30444400 E mail: cs@powermech.net, Website: www.powermechprojects.in CIN: L74140TG1999PLC032156

POWER MECH

PROJECTS LIMITED

Jubilee Enclave, Opposite Hitex

NOTICE OF THE BOARD MEETING Notice is hereby given pursuant to Regulation 47 of the SEBI (Listing Regulations), 2015, a meeting of the Board of Directors of the Company is scheduled to be held on Saturday, 27th day of July, 2019 at the registered office of the Company at Plot No 77, Jubilee Enclave, Madhapur Hyderabad - 500081, inter-alia to transact the following items of business:

To consider and approve the un - audited standalone and consolidated financial results of the Company for the quarter ended 30th June, 2019. . To fix the date, time and venue of the 20th

Annual General Meeting (AGM) of the . To fix the Book closure period in connection

with ensuing annual general meeting and payment of Dividend. To approve the Directors Report for the financial year ended 31st March, 2019 and

Notice convening the ensuing AGM and

other related matters. As intimated earlier on 28.06.2019, the trading Window for all designated persons as under "Power Mech-Insider Trading **Policy"** is closed from 01st July, 2019 and end 48 hours after the financial results of the Company for the quarter ending June 30th, 2019 become generally available

For Power Mech Projects Limited Sd/- S Kishore Babu **Chairman & Managing Director** DIN: 00971313 Date: 22-07-2019

Place : Hyderabad

ENTERTAINMENT NETWORK NDIA) LIMITED CIN: L92140MH1999PLC120516 NOTICE

NOTICE is hereby given pursuant to the Regulations 29, 33 and other applicable regulations of the Securities and Exchange Board of India (Listing Obligations and Disclosure Requirements) Regulations, 2015, that a meeting of the Board of Directors of Entertainment Network (India) Limited will be convened on Monday, August 5, 2019, inter alia to consider, approve and take on record the unaudited financial results of the Company for the quarter ended June 30, 2019 and to consider other business items.

Aforesaid details will be available on the website of the Company www.enil.co.in at: http://www.enil.co.in/stock-exchangefilings-fy2020.php

and at BSE Limited at: http://www.bseindia.com/corporates/a nn.aspx?scrip=532700&dur=A&expa

ndable=0 and at National Stock Exchange of India Limited at:

http://www.nseindia.com/corporates/c orporateHome.html?id=equity For Entertainment Network (India) Limited

Mehul Shah

SVP - Compliance & Company Secretary (FCS no- F5839)

Mumbai, July 22, 2019

Registered Office:

Entertainment Network (India) Limited. CIN:L92140MH1999PLC120516,

Matulya Centre, 4th Floor, A - Wing, Senapati Bapat Marg, Lower Parel (West), Mumbai-13. Tel: 022 6753 6983. Fax: 022 6753 6800. E-mail: mehul.shah@timesgroup.com www.enil.co.in





Regd, Office:1, Kanpur Road, Allahabad-211001 NOTICE

Meeting of Board of Directors of the Company will be held at Registered Office of the Allahabad-211001, Uttar Pradesh on Monday, 29th July 2019 at 12:30 P.M., to take on record the Audited Financial results for the guarter and year

GUJARAT PETROSYNTHESE LIMITED Reg. Off: No.24, Il Main, Doddanekkundi

Industrial Area, Phase I, Mahadevapura Post, Bangalore-560 048 Ph: 91-80-28524133, Fax:91-80-2852417 E-mail: info@gpl.in, Website: www.gpl.in CIN No. L23209KA1977PLC043357

also available on the Company's Website at www.gpl.in and on the website of the Stock Exchange i.e www.bseindia.com.

Company Secretary

A Kirloskar Group Company



Sr.	55 500000000000000000000000000000000000	Quarter ended			Year ended	
No.		30/06/2019	31/03/2019	30/06/2018	31/03/2019	
		Unaudited	Audited	Unaudited	Audited	
1	Total income from Operations	48,199	54,004	49,626	215,915	
2	Net Profit for the period (before Tax and Exceptional Items)	2,629	3,348	1,839	14,671	
3	Net Profit for the period before Tax (after Exceptional Items)	2,629	3,348	1,839	14,671	
4	Net Profit for the period after Tax (after Exceptional Items)	1,839	2,612	1,046	9,811	
5	Total Comprehensive income for the period [comprising Profit (after tax) and Other Comprehensive Income (after tax) for the period]	1,798	2,629	1,121	9,838	
6	Paid up Equity Share Capital (Face Value of Rs. 5/- each)	6,882	6,882	6,865	6,882	
7	Earnings Per Share (In Rupees) (not annualised) (a) Basic (b) Diluted	1.34	1.90 1.89	0.76 0.76	7.14 7.12	

For Kirloskar Ferrous Industries Limited

Place: Pune R. V. Gumaste Managing Director (DIN: 00082829)

ALLSEC TECHNOLOGIES LIMITED Regd. Office: 7-H, Century Plaza, 560/562 Anna Salai, Teynampet, Chennai - 600 018.

Corp. Office: 46-B Velachery Main Road, Velachery, Chennai - 600 042. CIN: L72300TN1998PLC041033, Email: investorcontact@allsectech.com

Statement of Unaudited Consolidated Financial Results for the Quarter Ended June 30, 2019

_	(Rupees in Lakhs except Earnings per share data					
		Consolidated Results				
SI. No.	Particulars	Quarter Ended 30-Jun-2019	Year Ended 31-Mar-2019	Quarter Ended 30-Jun-2018		
		Unaudited	Audited	Unaudited		
1	Total income from operations	6,738	26,116	6,298		
2	Net Profit for the period (before Tax, Exceptional and/or Extraordinary items)	1,462	4,130	1,079		
3	Net Profit for the period before Tax (after Exceptional and/or Extraordinary items)	1,462	2,883	1,079		
4	Net Profit for the period after Tax (after Exceptional and/or Extraordinary items)	1,192	1,567	812		
5	Total Comprehensive Income for the period [Comprising Profit for the period (after tax) and Other Comprehensive Income (after tax)]	1,305	1,947	1,099		
6	Equity Share Capital (Face Value of Rs.10/- each)	1,524	1,524	1,524		
7	Reserves (excluding Revaluation Reserve) as shown in the Audited Balance Sheet of previous year	20,409	19,347	19,347		
8	Earnings Per Share (of Rs.10/- each) (For continuing and discontinued operations)					
	(a) Basic	7.82	10.28	5.33		
	(b) Diluted	7.82	10.28	5.33		

Notes: 1. The Audit Committee has reviewed these results and the Board of Directors have approved the above results at

their meeting held on 22 July 2019 The consolidated results for the guarter ended 30 June 2019 include the results of the Company's wholly owned subsidiaries - Allsectech Inc., USA, Allsectech Manila Inc. Philippines and Retreat Capital Management Inc., USA, Allsec Technologies Limited (Group) operates in three segments i.e. Customer Lifecycle Management (CLM),

Human Resource Outsourcing (HRO) & Anti-Money Laundering and Regulatory Compliance (AML). Adoption of Ind AS 116 - Leases: On 01 April 2019, the company adopted Ind AS 116, "Leases" using the modified retrospective method to all lease contracts existing on 01 April 2019. Accordingly, the lease liability at the transition date is measured at the present value of remaining lease payments amounting to INR 1,820 lakhs in standalone financial statements (INR 3,017 lakhs in consolidated financial statements) and right-of-use asset at an amount equal to lease liability. The adoption of Ind AS 116 did not have any material impact on the results for the three months ended 30 June 2019.

Standalone Financial Results	Quarter Ended 30-Jun-2019	Year Ended 31-Mar-2019	Quarter Ended 30-Jun-2018	
Particulars	Unaudited	Audited	Unaudited	
(a) Income from operations (net)	4,312	15,317	3,428	
(b) Profit before tax	728	2,015	760	
(c) Profit after tax	524	951	534	
(d) Other comprehensive income for the period, net of tax	(8)	(35)	(6)	
(e) Total comprehensive income for the period	516	916	528	

The above is an extract of the detailed format of the quarter ended 30 June 2019 financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full details of standalone and consolidated financial results for the guarter ended 30 June 2019 are available on the Company's website under investors section (www.allsectech.com) or at the websites of BSE (www.bseindia.com) or NSE (www.nseindia.com).

The results for the quarter ended 30 June 2019 of the Company's subsidiary - Allsectech Manila Inc., Philippines has been reviewed by the auditor of the subsidiary.

8. Connegt Business Solutions Limited (Connegt) has acquired 61.35% of Allsec's voting share capital of the company from Mr. R. Jagadish, Mr.A. Saravanan and First Carlyle Ventures, Mauritius. Conneqt has also made a public offer to 26% of shareholders and it has been closed on 4 July 2019. During the current period, the Board of Directors of the Company has approved an interim dividend of INR 10 per

share (100% of the face value) for FY 2019-20 on 23 May 2019 and the same has been paid on 10 June 2019 amounting to INR 1,837 lakhs (including dividend distribution tax). The figures for the corresponding previous periods have been regrouped / reclassified wherever considered

necessary to conform to the figures presented in the current period For and on behalf of the Board of Directors Place: Bengaluru

Ajit Isaac Chairman

PUBLIC NOTICE

Our client has negotiated for Sale and Transfer of the entire shareholding of Apex Homes Private Limited, a company incorporated under the provisions of Companies Act, 1956 and having its registered office at 136, SFS, Hauz Khas, New Delhi-110016 ("the Company") and instructed us to investigate the ownership title of the Company to the Freehold Property being Plot No.3, (2885 Sq Mtr), LSC, Sector A, Pocket-2, Vasani Kunj, New Delhi registered as document no.2761, Book.1, Vol.4274, Page no.1-3051 dt. 26.03.2008 with Sub Registrar-IX, Delhi ("the said property").

We have also been instructed to investigate the right and title of all the shareholders in the entire shareholding of the Company, being as under as on 31.03.2019:

Sr. No.		No. of Equity Shares held	No. of Preference Shares held	Paid up value of each share (Rs.)
1.	M/s Inventure Properties Pvt. Ltd.	3,61,447	Nil	10/-
2.	M/s Glaze Infradevelopers Pvt. Ltd.	8,10,607	Nil	10/-
3.	M/s Palmtree Infracon Pvt. Ltd.	7,95,906	Nil	10/-
4.	M/s Bigstar Hotels & Resorts Pvt. Ltd.	4,15,970	Nil	10/-
5.	Aman Holdings Pvt. Ltd.	1,57,248	Nil	10/-
6.	Aman Growth Fund Pvt. Ltd.	1,57,248	Nil	10/-
7.	Nutan Growth Fund Pvt. Ltd.	1,57,248	Nil	10/-
8.	Raj Sheela Growth Fund Pvt. Ltd.	1,57,248	Nil	10/-
9.	Mrs. Suchitra	4,900	Nil	10/-
10.	Sh. Ankit Sangwan	77,600	Nil	10/-
11.	M/s Yudhvir Singh HUF	80,737	Nil	10/-
12.	Mr. Vishal Sahu	77,640	Nil	10/
10	Total	32,53,799		

above shares of the Company by way of sale, exchange, mortgage (equitable or otherwise), gift, trust, inheritance, maintenance, bequest, partnership, joint venture development rights, possession, lease, sub-lease, tenancy, license, lien, charge, pledge. easement or any other arrangement, attachment, injunction or under any decree, order or award passed by any Court of Law, Tribunal, Revenue or Statutory Authority or arbitration right of prescription or pre-emption or under any Agreement for Sale, Letter of Allotment o other disposition, loans, advances or otherwise howsoever are hereby requested to notify the same in writing to us with supporting documentary evidence at the address mentioned herein below within 14 days from the date hereof, failing which the claim or claims, if any, of such person or persons will be considered to have been waived and/or abandoned Bisla & Co., Advocates & Solicitors

> A-1/280, Safdarjung Enclave New Delhi-110 029 (India) bislaandcompany@gmail.com

Dated this 22nd day of July, 2019

Sd/-

OSBI

Enterprise & Technology Architecture (E &TA) Department, State Bank Global IT Centre, CBD Belapur, Navi Mumbai - 400 614.

REQUEST FOR PROPOSAL FOR PROCUREMENT, INSTALLATION, SETUP AND MAINTENANCE OF ENTERPRISE ARCHITECTURE (EA) TOOL

State Bank of India invites proposal from reputed companies registered in India for procurement, installation, setup and maintenance of Enterprise Architecture (EA) tool. For further details please visit "Procurement News" section at

the Bank's website https://bank.sbi Place: Navi Mumbai Date: 23/07/2019 Head (E & TA)



BF INVESTMENT LIMITED

CIN: L65993PN2009PLC134021

Regd. Office: Mundhwa, Pune Cantonment, Pune 411036. Tel: +91 20 6629 2550 / 2526

Email: Secretarial@bfilpune.com Website: www.bfilpune.com

NOTICE

SEBI (Listing Obligations and Disclosure Requirements) Regulations. 2015, Notice is hereby given that a meeting of the Board of Directors of the Company is scheduled on Wednesday, July 31, 2019, to consider and take on record the Audited Consolidated Financial Results for the year ended 31st March, 2019.

Pursuant to Regulations 29(1)(a) read along with Regulations 47 of the

The above information is available on the Company's Website viz www.bfilpune.com and also available on websites of Stock Exchanges viz.www.nseindia.com and www.bseindia.com

For BF Investment Limited

Place : Pune S.R. Kshirsagar Date : July 20, 2019 Company Secretary



CIN: L40108PN2000PLC015323 Regd. Office: Mundhwa, Pune Cantonment, Pune 411036.

Tel: +91 20 6629 2550 / 2526 Email: Secretarial@bfutilities.com Website: www.bfutilities.com

NOTICE

Pursuant to Regulations 29(1)(a) read along with Regulations 47 of the SEBI (Listing Obligations and Disclosure Requirements) Regulations, 2015. Notice is hereby given that a meeting of the Board of Directors of the Company is scheduled on Wednesday, July 31, 2019, to consider and take on record the Standalone Unaudited Financial Results for the quarter ended June 30, 2019.

The above information is available on the Company's Website viz www.bfutilities.com and also available on websites of Stock Exchanges viz.www.nseindia.com and www.bseindia.com

For BF Utilities Limited

Place: Pune B. S. Mitkari Date : July 20, 2019 Company Secretary

Whirlpool

WHIRLPOOL OF INDIA LIMITED

(CIN: L29191PN1960PLC020063)

Regd. Office: Plot No. A-4, MIDC, Ranjangaon, Taluka-Shirur, Dist. Pune-412220, Maharashtra Tel No.: 02138-660100; Fax No.: 02138-232376 E-mail: investor_contact@whirlpool.com; Website: www.whirlpoolindia.com NOTICE OF 58TH ANNUAL GENERAL MEETING. REMOTE E-VOTING INFORMATION AND BOOK CLOSURE

Notice is hereby given that the 58th Annual General Meeting (AGM) of the Company will be held on. Tuesday, 13th August, 2019 at 11:00 AM at Plot No. A-4, M.I.D.C. Ranjangaon, Taluka - Shirur, District - Pune - 412220 to transact the Ordinary and Special Businesses as per the notice convening the AGM. Dispatch of the Notice of the AGM along with the Annual Report for the financial year ended 31st March, 2019 has been completed on 18th July, 2019 to members by Speed Post and on 19th July, 2019 through electronic mode to the members who have registered their email-ids with Company/Depository participants(s). Members may cast/exercise their right to vote by electronic means through e-voting services provided by Link Intime India Pvt. Ltd. The detailed instructions for e-voting are given in Note no. 15 in the Notice of AGM. The members are requested to carefully go through the instructions before casting their vote

through e-voting. Further details relating to e-voting are as under: (a) The remote e-voting period commences at 09:00 A.M. on 10th August, 2019 and will end at 05:00 P.M. on 12th August, 2019.

(b) During this period shareholders of the company, holding shares either in physical form or in dematerialized form as on the cut-off date i.e. 6th August, 2019 may cast their vote electronically. (c) Any person who becomes the member of the company after the dispatch of

6th August, 2019, should follow the same procedure for e-voting as mentioned in the Notice of the AGM. (d) Members may note that (a) The remote e-voting shall not be allowed beyond 5:00 P.M. on Monday, 12th August, 2019, (b) the facility for voting through ballot paper shall be made available at the AGM, (c) The members who had casted their vote by remote e-voting may attend the meeting but shall not be entitled to cast their vote again at the AGM, (d) a person whose name is recorded in the register of members or in the register of beneficial

the Notice of the meeting and holding shares as on the cut-off date i.e.

entitled to avail the facility of remote e-voting as well as voting in the AGM. (e) The notice and the annual report is also available and can be downloaded from the Company's website: www.whirlpoolindia.com and website of our Registrar and Transfer Agent, Link Intime India Pvt. Ltd: https://instavote.linkintime.co.in

owners maintained by the depositories as on the cut-off date only shall be

(f) In case the shareholders have any queries or issues regarding e-voting, you may refer the Frequently Asked Questions ("FAQs") and Instavote e-Voting manual available at https://instavote.linkintime.co.in, under Help section or write an email to enotices@linkintime.co.in or Call us:-Tel: 022 - 49186000.

Notice is hereby given that pursuant to Section 91 of the Companies Act, 2013 and Regulation 42 of SEBI (Listing Obligations and Disclosure Requirements) Regulations, 2015 the Register of Members and Share Transfer Books will remain closed from 7th August, 2019 to 13th August, 2019 (both days inclusive) for the purpose of AGM and to determine entitlement of dividend on equity shares. The dividend will be paid to those shareholders, whose name appears on the 'Register of Members' of the Company as at the end of business hours on 6th August, 2019

Dated: 22rd July, 2019

Place : Gurugram, Haryana

For Whirlpool of India Limited Roopali Singh

Company Secretary

भारतीय कटेनर निगम लिमिटेड CONTAINER CORPORATION OF INDIA LTD.

TENDER NOTICE (E-Tendering Mode Only) Online Open Tender in Single Packet (Techno-Commercial) system Locking & Unlocking of wagons during Loading & Unloading of

containers at Railside and inventory Management of Double Decker locks at MMLPiKhatuwas, Rajasthan only through e-tenderin mode. The bid document can only be downloaded after paying Rs. 1000.00 through online from the website (www.tenderwizard.com/CCIL CON/NR/TC/Lockmen/CMLK/2019 Locking & Unlocking of Wagons during Loading & Unloading of Containers at Railside and Inventory Management of Double Decker Locks Name of Work Period of the contract 2+2+1 years Earnest Money Deposit* Rs. 1,24,700/-through e-Payment. Rs. 1000/-inclusive of all taxes and duties through e-payment Cost of Document's Tender Processing Fee* Rs. 3,677/-inclusive of all taxes and duties (Non-refundable) through e-payment. Date of Sale (On Line) From 23 07 2019 at 15:00 hrs. to 06 08 2019 (upto 16:00 hrs.) On or after 31.07.2019 on www.tenderwizard.com/CCIL only

www.tenderwizard.com/CCIL. Bidders are requested to visit the websites regularly.CONCOR reserves the right to reject any or all the to ders without assigning any reasons thereof. For complete details logon to www.tenderwizard.com/CCIL

Reg. Off: No.24, Il Main, Doddanekkundi Industrial Area Phase I, Mahadevapura Post,

E-mail: info@gpl.in, Website: www.gpl.in CIN No. L23209KA1977PLC043357 NOTICE OF 42rd ANNUAL GENERAL MEETING, BOOK CLOSURE & E- VOTING

NOTICE is hereby given that the 42nd Annual General Meeting (AGM) of the Shareholders of the Company will be held on Wednesday, 14th August, 2019 at 3.00 p.m., at the Registered Office of

the Company situated at 24, II main, Doddanekkundi Industrial Area, Bangalore 560048, to transact the business as set out in the Notice convening the said AGM. The Company has on 20th July, 2019. completed the dispatch of the Annual Report containing

Consolidated) for the Financial Year ended March 31, 2019, Auditors' Report and Directors Report to the Shareholders to their registered addresses by post and by email to those shareholders whose email IDs are registered with the Company's Registrar & Share Transfer Shareholders are hereby informed that the notice of the meeting and the aforesaid documents are available on the Company's website (www.gpl.in) and copies of the said documents are also

the Notice of ensuing AGM along with the Audited Financial Statements (both Standalone and

available for inspection at the Registered Office of the Company on all working days, except Saturdays, Sundays and public holidays, during business hours upto the date of the meeting Shareholders are further informed that the audited accounts in respect of the subsidiaries of the Company are also available on the Company's website.

Securities And Exchange Board Of India (Listing Obligations And Disclosure Requirements) Regulations, 2015, the Registrar of Members and Share Transfer Books of the Company will remain closed from Wednesday 7th August, 2019 to Wednesday 14th august, 2019 (both days inclusive) for the purpose of AGM. (C) E- Voting

of the Securities And Exchange Board Of India (Listing Obligations And Disclosure Requirements) Regulations, 2015, the Company provides to its shareholders the facility to vote by electronic means for all resolutions set forth in the Notice. For this purpose, the Company has

entered in to an agreement with Central Depository Services Limited (CDSL). The shareholders are required to log on to www.evotingindia.com for E-Voting. The voting period commences on Saturday, 10th August, 2019, at (9.00 a.m.) and ends on Tuesday, 13th August, 2019. at (5.00 p.m.) The shareholders holding shares of the Company either in physical form or dematerialized form, as on cut-off date i.e. Wednesday, 7th August

Members who have cast their vote by e-voting prior to the AGM may also attend the AGM nowever those Members shall not be entitled to cast their vote again at the AGM.

In case of any query in respect of e-voting, please contact helpdesk.evoting@cdsl.com. For any difficulties, send email to info@gpl.in. Shareholders may also view the Notice of the AGM at website of the Company www.gpl.in and www.cdslindia.com.

Chairman & Non-Executive Director



TRANSFER OF EQUITY SHARES TO INVESTOR EDUCATION & PROTECTION FUND This Notice is published pursuant to the provisions of the Investor Education and Protection

Fund Authority (Accounting, Audit, Transfer & Refund) Rules, 2016 (the "Rules") notified by the Ministry of Corporate Affairs including any amendments thereto. The Rules, inter alia, contain provisions for transfer of all shares in respect of which dividend has not been paid or claimed by the shareholder for seven consecutive years or more to the

NOTICE

nvestor Education and Protection Fund (IEPF) suspense account set up by the Central The due date for transfer of Equity shares is 30 days from 19.10.2019 (For FY 2011-12 Final Dividend). MCA also notified that the transfer of shares by the companies to the Fund shall be deemed to be transmission of shares and procedure to be followed for transmission of shares

shall be followed by the companies while transferring the shares to IEPF. Therefore, the Notice

is given to the shareholders that the Company will proceed to initiate action for

transfer/transmission within 30 days from the above due dates without any further notice as per

Accordingly, the Company has sent individual communication to those shareholders whose shares are liable to be transferred to IEPF under the said Rules at their latest available address for taking appropriate action vide its letters dated 18.07.2019 (For FY 2011-12 Final Dividend). The Company has also uploaded full details of such shareholders and shares due for transfer to the IEPF suspense account on its website at https://www.nmdc.co.in. Shareholders are

requested to refer to the Company's website at https://www.nmdc.co.in/Docs/Investors/

ruleshare.pdf to verify the details of the shares liable to be transferred to the IEPF suspense As per amended Rules, the concerned shareholder may please note that the Company will be transferring the shares to the IEPF, without any further notice, by following the due process as

enumerated in the said notification which is as under:

certificate and thereafter transferring the same to IEPF authority. Upon such issue, the original share certificate(s) which are registered in the name of shareholder will stand automatically cancelled and be deemed non-negotiable; ii) In case of shares held in demat mode – by transfer of shares directly to demat account of IEPF

) In case of shares held in physical form – as per the procedure laid down in the notification

dated 13.10.2017 issued by Ministry of Corporate Affairs i.e. by issuance of new share

shares transferred to IEPF. It may be noted that the shares transferred to IEPF, including all benefits accruing on such shares, if any, can be claimed back from the IEPF Authority after following the procedure prescribed under the Rules.

Kindly note that all future benefits, dividends arising on such shares would also be transferred to

IEPF. No claim shall lie against the Company in respect of the unclaimed Dividend and the

Authority through the respective Depository by way of Corporate Action;

Tel.No.:040-27638111, E-mail: info@aarthiconsultants.com.

For any clarification on the matter, please contact the Company's Registrar and Transfer Agent,

M/s. Aarthi Consultants (P) Limited, Regd. Office: 1-2-285, Domalguda, Hyderabad-500029, For NMDC Limited

Date: 19.07.2019 A. S. Pardhasaradhi Place: Hyderabad Company Secretary

Registered Office: Survey No. 202/2/1, Navagam (G), Taluka-Vallabhipur, Bhavnagar, Gujarat-364313. CIN: L01111GJ2011PLC068414, E: cs@jiyaeco.in W: www.jiyaeco.com

JIYA ECO PRODUCTS LIMITED

Extract of Statement of Consolidated Unaudited Financial Results for Quarter ended June 30, 2019 (Rs. in Lakhs)

Particulars	Quarter Ended 30-6-2019	Quarter Ended 31-3-2019 (Audited)	Quarter Ended 30-6-2018	Year Ended 31-3-2019 (Audited)
Total income	5258	5491	4763	21338
Net Profit before tax	745	684	663	2703
Net Profit after tax	746	535	614	1827
Total Comprehensive Income	746	534	614	1826
Equity Share Capital	3007	3007	1176	3007
Reserves (excluding Revaluation Reserve) as shown in the Audited Balance Sheet of the previous year				4569
Earnings Per Share				
a) Basic :	2.48	1.86	5.22	6.34

1.81

5.22

6.20

Standalone (Amount Rs. in Lakhs) Quarter Quarter Ended Ended Ended **Particulars** 31-3-2019 30-6-2019 31-3-2019 (Audited) (Audited) 4965 4430 Total income 17023 Net Profit before tax 603 517 2100 Net Profit after tax 604 386 1402

2.43

Notes: . These results have been prepared in accordance with IND AS notified

Date: 22-07-2019

b) Diluted:

under the Companies Act (Indian Accounting Standard rules 2015). These results have been reviewed by the audit committee and approved by the Board of Directors at its meeting held on July 22, 2019. . The above is an extract of the detailed quarterly financial results filed with the Stock Exchange under Regulation 33 of the SEBI (Listing Obligations

and Disclosure Requirements) Regulations, 2015. The full format of the Quarterly financial results are available on the websites of the Stock exchange and of the Company.

 Figures for the period have been regrouped, wherever necessary. Place: Bhavnagar

For, Jiva Eco Products Limited Harshil Shah,

Company Secretary & Compliance Officer

Last Date & Time of submission

ICD. Tughlakabad, New Delhi - 110 02

GUJARAT PETROSYNTHESE LIMITED

Bangalore-560 048. Ph: 91 - 80 - 28524133 Fax: 91-80 - 28524171

On 07:08:2019 upto 15:00 hrs.

Notice is further given pursuant to Section 91 of the Companies Act, 2013 read with Rule 10

Date : 23" July, 2019

Place : Mumbai

In compliance with the provisions of Section 108 of the Companies Act, 2013 read with Rule 20 of the Companies (Management and Administration) Rules, 2014, as amended and Regulation 44

of Companies (Management and Administration) Rules, 2014 and Regulation 42 of the

2019 may cast their vote electronically. Thereafter, the e-voting module shall be disabled for voting. Once the vote is cast by shareholder he/she shall not be allowed to change it

> For GUJARAT PETROSYNTHESE LIMITED Sd/- Dr. R M Thakkar



CIN: L13100AP1958GOI001674

ಸಾಲಗಳ ವಸೂಲಾತಿ

ನ್ಯಾಯಮಂಡಳ-2, ಬೆಂಗಳೂರು

ನಂ. 4, 1ನೇ ಮಹಡಿ, ಜೀವನ್ ಮಂಗಲ್,

ಎಲ್ಐಸಿ ಬಲ್ಲಿಂಗ್, ರಸಿಡ್ನು ರಸ್ತೆ, ಬೆಂಗಳೂರು-560 025.

L.A. 250, 797/2018

ನಡುವೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪೆಚ್.ಎಸ್.ಆರ್. ಬಡಾವಣೆ ಶಾಖೆ... ಆರ್ಜಿದಾರರು

ಮತ್ತು ಶ್ರೀಮತಿ ಕಾಮಾಕ್ಷಿ ಮತ್ತು ಇತರರು. ಪ್ರತಿವಾದಿಗಳು

ಶೃತಿವಾದಿಗಳಿಗೆ 1993ನೇ ಸಾಲ ವಸೂಲಾತಿ

ಸ್ವಾಯಮಂಡಳ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಮಸ್ಥೆ

ಅದಾಗಿ ಅರ್ಜಿದಾರರು ಸಾಲ ವಸೂಲಾತಿ ಸೆಕ್ಷನ್

19ರ ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತೆ ಆರ್ಜಿದಾರರು ಬ್ಯಾಂಕಿಗೆ ಸಾಲ ಪಾವತಿಸಬೇಕು

ಗಿರುವುದರಿಂದ ಪ್ರತಿವಾದಿಯವರ ವಿರುದ್ಧ ರೂ. 20,01,647/- (ರೂ. ಇಪ್ಪಕ್ತು ಲಕ್ಷದ ಒಂದು ಸಾವಿರದ ಆರು ನೂರ ನಲವತ್ತಳು ಮಾತ್ರಗಳನ್ನು ದಿನಾಂಕ 31-03-2018ರವರೆಗಿನ ಬಾಕಿಯನ್ನು

ಅರ್ಜಿದಾರರ ಬ್ಯಾಂಕ್ ಗೆ ಬಾಕಿ ಮೊತ್ತದ ಜೊತೇ

ಪ್ರಸ್ತುತ ಹಾಗೂ ಮುಂದಿನ ಬಡ್ಡಿ 11.40%ರಂತೆ ದಿನಾಂಕ 01-04-2018ರಿಂದ ಅನ್ವಯವಾಗುವಂತೆ

ವಸೂಲಿ ಮಾಡುವ ಸಂಬಂಧ ಅರ್ಜಿದಾರರು

ಶ್ರತಿವಾದಿಗಳಾದ ನೀವು ಖುದ್ದು/ವಕೀಲರ ಮೂಲಕ

ಣಜರಾಗಿ ಆಗತ್ಯವಿರುವ ದಾಖಲಾತಿಗಳನ್ನು ದಿನಾಂಕ

04-09-2019 ರೆಂದು ಬೆಳಗ್ಗೆ 11.00 ಗಂಟೆಗೆ

ಹಾಜರಾಗಿ ನಿಮ್ಮ ಉತ್ತರವನ್ನು ನೀಡಬೇಕಾಗಿದ್ದು ಮತ್ತು ಏಕೆ ಗ್ರಾಂಟ್ ಮಾಡಬಾರದು ಎಂಬುದಾಗಿ

ಪೂರ್ವದಿಯೋಜಿಕವಾಗಿ ನಮೂದಿಸಿದ

ದಿನಾಂಕದಂದು ನೀವು ಹಾಜರಾಗದಿದ್ದಲ್ಲಿ, ನಿಮ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ವಿಲೇ

ದಿನಾಂಕ 09ನೇ ಜುಲೈ 2019ರಂದು ನನ್ನ ಸಹಿ ಮತ್ತು ನ್ಯಾಯಮಂಡಳಿ ಮೊಹರಿನೊಂದಿಗೆ ನೀಡಲಾಗಿದೆ.

ನ್ಯಾಯಮಂಡಳಿಯ ಆದೇಶಾಮಸಾರ, ರಿಜಿಸ್ಟಾರ್

ಸಾಲಗಳ ವಸೂಲಾತಿ ನ್ಯಾಯವುಂಡಳ-2,

1. ಶ್ರೀಮತಿ ಕಾಮಾಕ್ಷಿ ಕೋಂ ಶ್ರೀ ವೆಂಕಟೇಶ್ ಮೂರ್ತಿ, ವಯಸ್ಸು ಸುಮಾರು 43 ವರ್ಷ

2. ಶ್ರೀ ವೆಂಕಟೇಶ್ ಮೂರ್ತಿ ಬಿನ್ ನಾರಾಯಣಪ್

ವಯಸ್ಸು ಸುಮಾರು 49 ವರ್ಷ, ಇಬ್ಬರೂ ವಾಸ ನಂ 34, 1ನೇ ಮೈನ್, 3ನೇ ಕ್ರಾಸ್, ಎನ್.ಆರ್. ಸ್ಕೂಲ್

ಹತ್ತಿರ, ಆದಿತ್ಯ ನಗರ, ಕೊತ್ತನೂರು, ಕೋಣನಕುಂಟೆ,

ಅಲ್ಲದೇ ವಾಸ ಸೈಟ್ ನಂ. 34, ಅಸೆಸ್ಮ್ ಮೆಂಟ್ ನಂ. 616, ಖಾತಾ ನಂ. 964, ಕೊತ್ತನೂರು ಗ್ರಾಮ, ಉತ್ತರಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು.

ಪ್ರತಿವಾದಿ ನಂ. 1 ಮತ್ತು 2ರವರಿಗೆ

ಆರ್ಜಿಯನ್ನು ನೀಡಿರುವುದು ಸರಿಯಷ್ಟೆ.

ಮಾಡಲಾಗುವುದು.

tionward.

KIRLOSKAR

A Kirloskar Group Company

8" Floor, Cello Platina,

Fergusson College Road

Shivajnagar, Pune 411 005

CIN: L70100PN1978PLC088972

Registered Office: Office No. 801

INDUSTRIES LIMITED

PUBLIC NOTICE

This is to inform the general public that my client Sri Vanagapally Pratap Kumar S/o. Vangapally Lingamurthy, R/at No. 10-2-194/13/A, East Marredpally, Opposite Deccan Club, Secunderabad, Hyderabad, AP - 500 026 & Annamaneni Devendr Rao S/o Madhava Rao (Mallaiah) residing at 1-116, Chennaram, Warangal, AP - 506 310 have intended to purchase the below mentioned schedule property form the respective owners/ sellers.

Any person/s having any claims or interest on the schedule property or objections for the proposed sale transaction may lodge their claims/objection with documentary evidence within SEVEN (07) days form the date of publication of this notice with supporting legal documents with undersigned address, failing which, thereafter my client shall proceed to complete the sale transaction and any claims/ objections received beyond the stipulated period will not be entertained. SCHEDULE PROPERTY

All that piece and parcel of the immovable property being residential vacant site property bearing No.A-37, Old Assessment No.258/173/1, present Assessment No.184/184, measuring East to West: 40-0' Feet, North to South: 30-0' Feet, totally 1200 Sq.ft, situated at Hunasamaranahalli Village, Jala Hobli, Yelahanka Taluk, Bangalore District, presently comes under the jurisdiction of Hunasamaranahalli Gramapanchyath and bounded on the following:

East by : Site No. A-8, West by : Road, North by : Site No. A-36 South by : Site No. A-65. KESHAVA REDDY, Advocate Off/at. No.35/40, 2nd Main, 3rd 'B' Cross, Chandramouleshwara Nagara, Hunasamaranahalli, Bangalore North - 562157, Ph: 99452 39682

> र्वेक अग्रेज बड़ीय POWER)) Bank of Barode Bank of Baroda mydrae edro: donead: dan mor up udacs (bod becom mor)

ತಾಖೆ, ಕೋರಮಂಗಲ, ಬೆಂಗಳೂರು ನಂ.44, "ಸಾಯಕ್ಕಪ" 17ನೇ ಮುಖ್ಯರಸ್ಕೆ Viole ಪ್ರಾಕ್, ಕೋರಮಂಗಲ, ಬೆಂಗಳೂರು -560095. ದೂರವಾಣಿ ಸಂಖ್ಯೆ 080-25506866, 25506865 n-cheor: robensouth9125@vijayabank.co.in ಈ-ಮೇಲ್: vb1394@vijayabank.co.in

ಅಪೆಂಡಿಕ್ಸ್ 4 ಕಾಯಿದೆಯಡಿ ನಿಯಮ 8(1) (ಸ್ವರಾಸ್ತಿಗಳಿಗಾಗಿ)

ಬೆಂಗಳೂರು-560 062.

ELA: 080-25595005, 25595006 ಸ್ವಾಧೀನ ಸೂಚನೆ

ಕೆಳಸಹಿದಾರರು **ವಿಜಯಾ ಬ್ಯಾಂಕ್ ಈಗ ಬ್ಯಾಂಕ್ ಆಫ್ ಕೋರಮಂಗಲ ಶಾಖೆ,** ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿಜೇಷನ್ ಅಂಡ್ ರಿಕನ್ಸ್ಟ್ರನ್ ಆಫ್ ಫೈನಾನ್ಸಿಯಲ್ ಆಸೆಟ್ ಅಂಡ್ ಎನ್ಫೋರ್ಸ್ಮೆಂಟ್ ಆಫ್ ಸೆಕ್ಕೂರಿಟಿ ಇಂಟ್ರಿಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಕೂರಿಟಿ ಇಂಟ್ರಿಸ್ಟ್ (ಎನ್ಫ್ರೋರ್ಸ್ಮಮೆಂಟ್) ನಿಯಮಗಳ 2002 ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದತ್ನವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ. 58,08,073.08 (ರೂಪಾಯಿ ಐವತ್ತೆಂಟು ಲಕ್ಷದ ಎಂಟು ಸಾವಿರದ ಎಪ್ಪತ್ತಮೂರು ಮತ್ತು ಎಂಟು ಪೈಸೆ ಮಾತ್ರ) ಇದ್ದಂತೆ ಪಾವತಿ ಮಾಡಲು ಸಾಲಗಾರರಾದ/ ಜಾಮೀನುದಾರರು/ಅಡಮಾನುದಾರರಾದ 1) ಶ್ರೀ.ಮತಿ ರೂಪಾಲಿ ಆರ್ ಕೋಂ. ಶ್ರೀ ರಮೇಶ್ ಎಲ್, 2) ಶ್ರೀ ರಮೇಶ್ ಎಲ್, ಬಿನ್ ಲಕ್ಷ್ಮಣ್, ಇವರಿಬ್ಬರ ವಿಳಾಸ: 32/34, ಎನ್ ಜೆ ಲೇನ್ ಹಲಸೂರ್ಪೇಟ್, ನಗರತ್ಪೇಟ್, ಬೆಂಗಳೂರು-560002, ಇವರಿಗೆ ದಿನಾಂಕ: 03.05.2019 ರಂದು ಡಿಮ್ಯಾಂಡ್ ನೋಟಿಸ್ನನ್ನು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ (4) ಕಾಯಿದೆ 13 ರೊಂದಿಗ ನಿಯಮ 8 ಮತ್ತು 9 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ **ದಿನಾಂಕ: 17.07.2019** ರಂದು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರು/ಜಾಮೀನುದಾರರು/ಅಡಮಾನುದಾರು ಸಾರ್ವಜನಿಕರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಬ್ಯಾಂಕ್ ಆಫ್ ಬರೋಡ ಕೋರಮಂಗಲ ಶಾಖೆ ಬೆಂಗಳೂರು ಇವರಿಗೆ ಸಂದಾಯ ವಾಗತಕ್ಕ ಮೊಬಲಗು ರೂ. 58,08,073.08 (ರೂಪಾಯಿ ಐವತ್ತೆಂಟು ಲಕ್ಷದ ಎಂಟು ಸಾವಿರದ ಎಪ್ಪತ್ತಮೂರು ಮತ್ತು ಎಂಟು ಪೈಸೆ ಮಾತ್ರ) ಮತ್ತು 03.05.2019 ರಂತೆ ಬಡ್ಡಿ ಇತರೆ ಖರ್ಜು ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಆಕ್ಷ್ ಸೆಕ್ಷನ್ 13ರ ಸಬ್ ಸೆಕ್ಷನ್ (8)ರಲ್ಲಿನ ನಿಯಮಗಳ ಅನುಸಾರ ಭದ್ರತಾ ಸೃತ್ಯುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾಲಾವಕಾಶವನ್ನು ನೀಡಲಾಗುವುದು ಎಂದು ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು.

ಸ್ಥಿರಾಸ್ಥಿಗಳ ವಿವರ: ಭೂಮಿ ಮತ್ತು ಕಟ್ಟಡ ವಾಸಯೋಗ್ಯ ಆಸ್ತಿ ನಿವೇಶನ ನಂ. 31, ಕಾರ್ಮೊರೇಷನ್ ನಿವೇಶನ ನಂ. 31, (ಸರ್ವೇ ನಂ. 108/1), ವಿಭಾಗದ ನಂ. 35, ವಾರ್ಡ್ ನಂ. 66, 4ನೇ ಕ್ರಾಸ್, ತಾವರಿಕೆರೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಮತ್ತು ಚಕ್ಕುಬಂದಿ: ಉತ್ತರಕ್ಕೆ: ನಿವೇಶನ ನಂ. 37, ದಕ್ಷಿಣಕ್ಕೆ: ರಸ್ತೆ, ಪೂರ್ವಕ್ಕೆ: ನಿವೇಶನ ನಂ. 32, ಪಕ್ಷಿಮಕ್ಕೆ: ರಸ್ತೆ

ದಿನಾಂಕ : 17.07.2019 ಸ್ಥಳ : ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ ವಿಜಯ ಬ್ಯಾಂಕ್ ಈಗ ಬ್ಯಾಂಕ್ ಆಫ್ ಬರೋಡ ಕೋರಮಂಗಲ ಶಾಖೆ.



ಕಾರ್ಮೊರೇಷನ್ ಬ್ಯಾಂಕ್

(ಪ್ರಧಾನ ಸಾರ್ವಜನಿಕ ವಲಯದ ಒಂದು ಉದ್ಯಮ) ಇಂದಿರಾನಗರ ಹೆಚ್ಎಎಲ್ 2ನೆ ಹಂತ ಶಾಖೆ: " 548, ಚಿನ್ನಯ ಮಿಷನ್ ಹ್ಯಾಟಲ್ ರಕ್ಕೆ, ಕ್ಯಾಮ್ ಕಾಂಕ್ಷೆಕ್ಸ್, ನೆಲಮಹಡಿ, ಬೆಂಗಳೂರು-560038, ರೂ: 080-25268525 ಸ್ವಾಧೀನ ಸೂಚನೆ ನಿಯಮ ೫(۱) ಸ್ಥಿಡ್ಯಾ

ಕೆಳಸಹಿದಾರರು ಕಾರ್ಮೊರೇಷನ್ ಬ್ಯಾಂಕ್, ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿಜೀಷನ್ ಅಂಡ್ ರಿಕನ್ಸ್ಟ್ರನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಸ್ರೋರ್ಸ್ಮೆಯಿಂಟ್ ಆಫ್ ಸೆಕ್ಕೂರಿಟಿ ಇಂಟ್ರಿಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಕೂರಿಟಿ ಇಂಟ್ರಿಸ್ಟ್ (ಎನ್.ಪೋರ್ಸ್ ಮೆಂಟ್) ನಿಯಮಗಳ 2002 ನಿಯಮ 9 ಅನ್ನು ಓದಿಕೊಂಡಂತೆ ಪ್ರಕರಣ 13(2)ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು, ಬಡ್ಡಿ ಮತ್ತ ಇತರೆ ಖರ್ಚುಗಳು ಸೇರಿದಂತೆ ಮೊತ್ತ ರೂ. 8,23,655 (ರೂಪಾಯಿ ಎಂಟು ಲಕ್ಷದ ಇಪ್ಪತ್ರಮೂರು ಸಾವಿರದ ಆರುನೂರ ಐವತ್ತ್ರೆದು ಮಾತ್ರ ಬಡ್ಡಿ ಮತ್ತು ಇತರೆ ಖರ್ಚು ವೆಚ್ಚಗಳನ್ನು ಪಾವತಿ ಮಾಡಲು ಸಾಲಗಾರರು/ಅಡಮಾನದಾರರು/ಜಾಮೀನುದಾರರಾದ: 1) ಎಸ್ ದೀಪಕ್ ರಾಜನ್. 2) ವಾಣಿಶ್ರೀ ರಾಜನ್ (ಸಹ ಅರ್ಜಿದಾರರು) ಇವರಿಗೆ ದಿನಾಂಕ : 20.10.2019 ರಂದು ಡಿಮ್ಯಾಂಡ್ ನೋಟಸ್ನನ್ನು ನೀಡಲಾಗಿತ್ತು.

ಸಾಲಗಾರರು ಸದರಿ ಪೂರ್ಣ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(14) ರೊಂದಿಗೆ ನಿಯಮ 9 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: **20ನೇ ಜಾಲೈ 2019** ರಂದ ಸಾಂಕೇತಿಕವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರು ಸಾರ್ವಜನಿಕರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಕಾರ್ಮೊರೇಷನ್ ಬ್ಯಾಂಕ್, ಇಂದಿರಾನಗರ ಹೆಚ್ಎಎಲ್ 2ನೇ ಹಂತ ಶಾಖೆ ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ. 8,23,655 (ರೂಪಾಯಿ ಎಂಟು ಲಕ್ಷದ ಇಪ್ಪತ್ತಮೂರು ಸಾವಿರದ ಆರುನೂರ ಐವತ್ಯೆದು ಮಾತ್ರ) ಬಡ್ಡಿ ಇತರೆ ವೆಚ್ಚಗಳನ್ನು ಪಾವತಿ ಮಾಡಲು ಬಡ್ಡಿ ಮತ್ತು ಇತರ ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಷನ್ 13(8)ರ ಅನ್ವಯ ಇರುತ್ತದೆ.

ಅಡಮಾನ ಸ್ಥಿರಾಸ್ತ್ರಿ ವಿವರ: ಆಸ್ತಿಯನ್ನು ಒಳಗೊಂಡಿರುವ ಫ್ಲಾಟ್ ನಂ. ಬಿ–011, ಖಾತಾ ನಂ. 258 ಆಸೆಸ್ ಮೆಂಟ್ ನಂ. 42/1/78-ಟ-2 ಬಿ011, ನೆಲಮಹಡಿ, ಜನಧಾರ ಶುಭ ಟವರ್-2, ಸವೇಗ ಸಂಖ್ಯೆಗಳು 39/1, 39/2, 40/3 ಮತ್ತು 42/1, ಎಮ್ ಮೇದಹಳ್ಳಿ, ಆನೇಕಲ್-ಆತ್ತಿಬೆಲೆ ರಸ್ತೆ, ಆತ್ತಿಬೆಲೆ ಹೋಬಳಿ, ಆನೇಕಲ್ ತಾಲ್ಲೂಕು, ನೋಂದಣಿ ಉಪ–ನೋಂದಣಿ ಉಪ–ಜಿಲ್ಲೆ ಆನೇಕಲ್ ಮತ್ತು ವೆಂಗಳೂರು ಗ್ರಾಮಾಂತರ ಜಿಲ್ಲೆ. ಚಕ್ಕುಬಂದಿ: ಮೂರ್ವಕ್ಕೆ: ಭೂಮಿ ಸರ್ವೇ ನಂ. 41, ಪಶ್ಚಿಮಕ್ಕೆ: ರಸ್ತೆ,

(ಆನೇಕಲ್-ಆತ್ತಿದೆಲಿ ರಸ್ತೆ), ಉತ್ತರಕ್ಕೆ: ಮಾಯಸಂದ್ರ ಗಡಿ, ದಕ್ಷಿಣಕ್ಕೆ: ಭೂಮಿಯ ಸರ್ವೇ ನಂ. 43.

ದಿಕಾಂಕ: 20.07.2019 : ಬೆಂಗಳೂರು

ಸಹಿ/- ಮುಖ್ಯ ಪ್ರಬಂಧಕರು, ಅಧಿಕೃತ ಅಧಿಕಾರಿ ಕಾರ್ಮೊರೇಷನ್ ಬ್ಯಾಂಕ್, ಇಂದಿರಾನಗರ ಶಾಖೆ.



IN THE DEBTS RECOVERY TRIBUNAL AT VISAKHAPATNAM Gr & 1st Floor, Sri Narayana Bhavan, Sai Baba Street, Dabagardens, Visakhapatnam-530020

CORPORATION BANK, Benz Circle Branch, Door No. 40-9-76/3, A V R Arcade, Benz CircleAPPLICANTBANK VIJAYAWADA-520008

Mr Vuyyuru Srinivasa Reddy PAN. No. ABZPV7268B, S/o Sri Peda Venkata Reddy, Door No. 1

147, Namburu, Pedakakani Mandal, Guntur District, AP-522508 and another ... DEFENDANTS.

Mr. Vuyyuru Srinivasa Reddy, S/o Sri Peda Venkata Reddy, Door No. 16-147, Namburu, Pedakakani

Mnadal, Guntur District, AP-522508 Also@Mr Vuyyuru Srinivasa Reddy PASSPORT No. B002645, S/o Sri Peda Venkata Reddy

Care of GOOD BREAK KENYA LIMITED, P O Box No.29367 - NAIROBI, Kenya, NAIROBI, PIN Also@Mr Vuyyuru Srinivasa Reddy PASSPORT No. B002645, Slo. Sri Peda Venkata Reddy, D No

Park Lands View Apartments, 1st Park, P O Box No. 45298-00100, - NAIROBI, Kenya, NAIROBI.

Also@ Sri Vuyyuru Srinivasa Reddy Slo Sri Peda Venkata Reddy, Ground Floor -1, Door No. 3-5-Dhanash Divas, Vivekananda Nagar, Kukkatpally, Hyderabad-500072.

2)Sri Emani Siva Nagi Reddy Sío Sri Bhushi Reddy. Door No. 1-5-564, New Maruthi Nagar, Roa

No. 3, Kothapeta, Saroomagar, Rangareddy district, Telangana. Also@ Sri Emani Siva Nagi Reddy, S/o Sri Bhushi Reddy, House No. 32-6-2A, 1st Floor, Madh

Gardens, Mogalrajpuram, Vijayawada, Krishna district, Andhra Pradesh-520010 SUBSTITUTED SERVICE OF SUMMONS TO THE

DEFENDANT BY WAY OF PAPER PUBLICATION

Whereas, the applicant has instituted an application U/S 19 of the Recovery of Debts Due to Banks and Financial Institutions Act 1993 against you for recovery of sum of Rs. 1,69,59,592-00ps (Rupees One crore Sixty nine Lakhs Fifty Nine Thousand Five hundred Ninety two and paise nil only) as on 16.04.2019 together with current and future interest and other reliefs. You are hereby summoned to appear and file written statement before this Tribunal at 10.30am or at such time immediately thereafter according to the convenience of Tribunal on 19.08.2019 to answer the claim. 2 If you intend to file any documents, you may file the same with a list along with the written statement. 3. You should file your registered address and a memo of appearance when you enter appearance before the Tribunal either in person or by a Pleader/Advocate duly instructed. 4 Take notice that, in default of, your appearance on the day mentioned herein before, the proceeding will be heard and determined in your absence.

Given under my hand and the seal of this Tribunal on this the 15th day of July, 2019.

Signature of the Officer Authorized to issue summons

ಗುಜರಾತ್ ಪೆಟ್ರೋಹಿಂಥಿಸ್ ಅಮಿಬೆಡ್ ನೋಂದಾಂಬತ ಕಹೀಶ: ನಂ.24, 2ನೇ ಮುಖ್ಯರಸ್ಥೆ. ದೊಡ್ಡನೆಕ್ಯುಂಡಿ ಕೈಗಾಲಕಾ ಪ್ರದೇಶ, ಬೇ ಹಂತ, ಮಹದೇವದುರ ಅಂಜಿ, ಪಂಗಟೂರು - 500 048.

dadaak 080-2852 4133 ಫ್ಯಾಕ್ಟ್: 080-28524171 E-mail: info@gpl.in, Website: www.gpl.in CIN: L23209KA1977PLC043357

සේ ಮೂಲಕ පසතාವುದೇವೆಂದರೆ, නිෂ (පළුරුණ ಒತ್ತಗೇಶನ್ನ್ ಮತ್ತು ಹಿನ್ನೂ ಜಾರ್ಸ್ ಅತ್ತಾಯರ್-ಮಂಚ್ರ) ರೆಗ್ಯುಲೇಶನ್ನ್ 2015ರ, 47ರೊಂಜಿಗೆ ಓದಲ್ಲಡುವ റവുർലേത് 29d waxaad, ജമത് 30, 2019 ഉ ಅಂತ್ಯಗೊಂಡ ಕ್ರೈಮಾಸಿಕ ಅವಧಿಯ ಪರಿಶೋಧಿಸಲ್ಪಡದ ಅರ್ಥಿಕ ಘಟತಾಂಶಗಳೊಂದಿಗೆ ಇತರ ವಿಷಯಗಳನ್ನು ಪಲಗಣಿಸುವುದಕ್ಕಾಲ ಗುಜರಾತ್ ಪೆಟ್ರೋಸಿಂಥಸ್ නොස්ත්ත් නස්පේෂ්ප් ස්පේෂ්ණ න්න්රාත් ಬದವಾರ 14ನೇ ಅಗನ್ನ್ 2019ರಂದು ಏರ್ವಜನಲಾಗಿದೆ ಮೀಠನ ಪಿವರಗಳನ್ನು ಕಂಪನಿಯ ವೆಚ್ಸ್ಟೆಚ್ www.gpl.in ಮತ್ತು ಸ್ಥಾಕ್ ಎಕ್ಡ್ ತೇಂಪ್ ನ ವೆಪ್ ಸೈಟ್

www.bseindia.com ෆ්ෂ්ලಯೂ മeಕ್ಷಿಸಬಹುದು. ಗುಹರಾತ್ ಪಟ್ಟೊಹಿಂಥಿಸ್ ಅಮಿಟೆಡ್ಸ್ ಪರವಾಣ ಸಹಿ/- ಅಂಕಿತಾ ಗೋಶನ න්රක්ෂ නාරෝපත්මා

ದಿನಾಂಕ : 23ನೇ ಖಲ್ಟೆ, 2019 : among

ಸಾರ್ವಜನಿಕ ಪಕಟಣೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸು-ವುದೇನೆಂದರೆ ಕೆಳಗೆ ವಿವರಿಸಿರುವ ಷೆಡ್ಯೂಲ್ ಸ್ಥತ್ರಿನ ವಿಚಾರದಲ್ಲಿ ಯಾವುದೇ ವ್ಯಕ್ತಿಗಳು ಯಾವುದೇ ರೀತಿಯಲ್ಲಿ ವ್ಯವಹರಿಸಬಾರದೆಂದು ಸೂಚಿಸುತ್ತಿದ್ದು, ಷೆಡ್ಯೂಲ್ ಸ್ಥತ್ರಿನ ವಿಚಾರವಾಗಿ ಲೇಟ್ ಎಂ. ಕೃಷ್ಣಪ್ಪನವರ ಕಾನೂನು ರೀತ್ಯಾ ವಾರಸುದಾರರುಗಳು ದಿನಾಂಕ 06–10–2018ರಂದು ಸಬ್ ರಿಜಿಸ್ಟಾರ್ ಕಛೇರಿ, ಬಿದರಹಳ್ಳಿಯಲ್ಲಿ ನೋಂದಾವಣೆಯಾಗಿದ ಮಾರಾಟ ಕ್ರಯಪತ್ರದ ಒಪ್ಪಂದ, ಇದರ ದಸ್ತಾವೇಜು ಪಂ. BDH-1-03854-2018-19 ಸಿಡಿ ಪಂ. BDHD191, ಬುಕ್-1ರಲ್ಲಿ ದಾಖಲಾಗಿರುತ್ತದೆ ಹಾಗೂ ದಿನಾಂಕ 06-10-2018ರಂದು ಸಬ್ ರಿಜಿಸ್ಟಾರ್ ಕಛೇರಿ, ವಿದರಹಳ್ಳಿಯಲ್ಲಿ ನೋಂದಾವಣೆಯಾಗಿದ್ದ ಜನರಲ್ ಪವರ್ ಆಫ್ ಅಟಾರ್ನಿ, ಇದರ ದಸ್ತಾವೇಜು ನಂ BDH-4-00140-2018-19 AG NO. BDHD191, ಬುಕ್-1ರಲ್ಲಿ ದಾಖಲಾಗಿದ್ದು, ಇವುಗಳನ್ನು ಈ ಕೂಡಲೇ ರದ್ದುಗೊಳಿಸಿರುತ್ತಾರೆ. ಈ ಸೂಚನೆ ಹೊರತಾಗಿಯೂ ಸೃಕ್ತಿನ ವಿಚಾರವಾಗಿ ಯಾವುದೇ ವ್ಯವಹಾರ ನಡೆದಲ್ಲಿ ಆದು ಕಾನೂನಿನ ಅಡಿಯಲ್ಲಿ ಅನೂರ್ಜಿತವಾಗುತ್ತದೆ ಹಾಗೂ ಕೆಳ ಸಹಿದಾರರಿಗೆ ಯಾವುದೇ ರೀತಿಯಲ್ಲೂ ಸಂಬಂಧವಿರುವುದಿಲ್ಲ.

ಪಡ್ಕೂಲ್ ವೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ ಹೋಬಳಿ, ಗುಂಡೂರು ಗ್ರಾಮದಲ್ಲಿರುವ ಸ್ಥಿರಾಸಿ ಸ್ವತ್ತು ಸರ್ವೆ ನಂ. 2/1, ಎಂ.ಆರ್. ನಂ. 6/93-94, ಬಿಟ್ಟ್ ಅಳತೆ 1 ಎಕರೆ 27 ಗುಂಟೆಗಳ ಸೃತ್ರಿನಲ್ಲಿ, ಅಳತೆ 1 ಎಕರೆ 22.08 ಗುಂಟೆ ಸೃತ್ರಿಗೆ ಚೆಕ್ಕುಬಂದಿ– ಪೂರ್ವಕ್ಕೆ : ಪಿಲ್ಲಮುನಿಕಾಮಪ್ಪನವರ ಜಮೀನು, ಪಶ್ಚಿಮಕ್ಕೆ : ಅಂಜಿನಪ್ಪನವರ ಜಮೀನು ಹಾಗೂ ಇದೇ ಸರ್ವೆ ನಂ. 2/1ರ ಉಳಿಕೆ ಜಮೀನು, ಅಳತೆ 0.04.04 ಗುಂಟೆಗಳು ಅಥವಾ ಸೈಟ್ ನಂ. 3, 4, 5 ಮತ್ತು 6 ಹಾಗೂ 22 ಅಡಿ ರಸ್ತೆ ಮೇಲ್ವಂಡ ಸೈಟ್ ಗಳಿಗೆ ಲಭ್ಯವಿರುತ್ತದೆ (ನಂ. 3, 4, 5, ಮತ್ತು 6), ಉತ್ತರಕ್ಕೆ : ದೊಡ್ಡಪ್ಪಯ್ಯನವರ ಜಮೀನು, ದಕ್ಷಿಣಕ್ಕೆ : ಖಾಸಗಿ ಜಮೀನು.

ಜೆ. ಪ್ರಕಾತ, ವಕೀಲರು ಕಛೇರಿ ನಂ. 316, 3ನೇ ಮಹಡಿ, ಕುರುಬರ ಸಂಘ ಕಟ್ಟಡ, 2ನೇ ಮೈನ್, ಗಾಂಧಿನಗರ, ಬೆಂಗಳೊರು-560 009. <u>ಕ್ರೀಮತಿ ಶಾಂತಮ್ಮ</u> ಕೋಂ ಲೇಟ್ ಎಂ. ಕೃಷ್ಣಪ್ಪ ಶ್ರೀಮತಿ ಕೆ. ಕೃಪ ಬನ್ ಲೇಟ್ ಎಂ. ಕೃಷ್ಣಪ್ಪ ಹೀ ಕೆ. ಹರೀಶ್ ಏನ್ ಲೇಟ್ ಎಂ. ಕೃಷ್ಣಪ್ಪ ಶ್ರೀಮತಿ ಕೆ. ಶಿಲ್ಪ ಬಿನ್ ಲೇಟ್ ಎಂ. ಕೃಷ್ಣಪ್ಪ ತ್ರೀಮತಿ ಕೆ. ಲಾವಣ್ಯ ಬಿನ್ ಲೇಟ್ ಎಂ. ಕೃಷ್ಣಪ್ಪ

IN THE COURT OF THE CITY CIVIL JUDGE BANGALORE CITY AT BANGALORE (CH-30) O.S. No. 612/2019

PLAINTIFFS: Sri Rajanna @ Rajappa, S/o Doddannaiah, Doddakammanahalli Village, Begur Hobli, Bangalore South Taluk & Others.

DEFENDANTS: Smt. Gowramma & Ors SUMMONS TO THE DEFEDANT No. 3 D3: Sri Vishwanath Shetty, S/o Late Puttaiah Shetty, aged about 65 years,

Pyramount Philasis Apartment, Flat No. 903, A6 Block, 9th Floor, Saibaba Temple Road, Arakere, Bengaluru. Whereas the Plaintiffs above named have filed the suit against you and others for

partition and separate possession and such other reliefs in respect of the suit schedule properties. You are hereby summoned to appear in this Court in person or by pleader duly instructed and able to answer all material

questions relating to the suit on 19-08-2019 at 11AM in the forenoon to answer the claim before the CITY CIVIL JUDGE, BANGALORE CITY AT BANGALORE. Take summons, that in default, of your

appearance on the date before mentioned, the suit will be heard and determined in your absence.

SCHEDULE 'A' PROPERTY All that piece and parcel of property of Sy. No. 132/1, measuring 23 guntas and Sy. No. 132/2 measuring 33 guntas totally measuring 1 acre 16 guntas, situated at Kammanahalli Village, Begur Hobli, Bengaluru South Taluk and bounded on: East by: Road, West by: Karab Bande, North by: Karab Bande, South by: Property belongs to Thimmarayappa. Given under my hand and seal of this Court on 18-07-2019.

By order of the Court, Assistant Registrar, City Civil Court, Bangalore. Advocate for Plaintiffs:

B.N. GOPALAKRISHNA

PUBLIC NOTICE

With an intention of purchasing th schedule property my client has entere into an agreement to sell dt: 12/03/2019. with, Sri. Jayaramu, S/o. Late. Ganga -ppa, Aged about, r/at Manniganahalli Village, Kuduru Hobli, Magadi Taluk, Ramanagaram District, who is the absolute owner of the Schedule Property, by acquiring the same by way of a will executed by late. Gangappa, S/o. late. Channarayappa. Anybody has got any sort of right, claim, interest over the schedule property or having any sort of objection for the said transaction shall approach the under mentioned within 7 days from this day with documentary evidence, failing which my client shall proceed further in accordance with the terms of the agreement to sell considering there is no objection to the said sale transaction. SCHEDULE PROPERTY

ALL THAT PART AND PARCEL of the mmovable property bearing Re. Sy No.93/1(old Sy. No.93),totally measur ing 1 acre 24 gutnas of dry land, exclusive of 00-07 guntas of kharab land, situated at Maniganahalli Village Kuduru Hobli, Magadi Taluk, Ramanagaram Dist. & BOUNDED ON: East by: Property of Sri. Raja Goplaiah. West by:Property of Sri. Lakka

Bhairegowda. North by:Property of Sri. Govindaraju. South by: Property of late.Chikka

-rangaiah and Sri. Gundaiah. N.S. SHIVASHANKAR- Advocate No.48/1, 2nd Floor, 1st Cross,Opp:Canara Bank, Vallabha Nagar, Uttarahalli Main Road, Uttarahalli, Bangalore-560 061.

PUBLIC NOTICE

The General public is hereby put to notice that my client Sri.Narayana Swamy.S, aged about 36 years, S/o. Sri.Srinivasamurthy, R/ at.no.23, Chikkabettahalli, Vidhyaranaypura Post, Bengaluru-97. Negotiated and agreed to purchase the schedule property from its owners Smt.Ashwathamma, W/o Late.H.N.Srinivasamurthy, aged about 62 years, Sri. H.N.Panduranga S/o. Late.Narayanappa, aged about 63 years, Sri. H.N.Venkatesh S/o. late.Narayanappa, aged about 57 years all are R/at. Hurulichikkanahalli, Hesaraghatta Hobli, Chikkabanavara Post, Bengaluru North Taluk under the registered agreement of Sale Agreement dated:03.06.2019. Any person or company having any right, title or interest or any claim over the schedule property or any portion or if in any manner and have any objections to the sale deed to be executed by the aforesaid persons in favour of my client in respect of schedule property may with a proof of documentary evidence lodged their objection/claim within 15 days from the date of this notice with the undersigned. Otherwise my client will proceed to complete the transaction of sale on the basis that there are no claims or interest whatsoever nature in respect of the schedule property.

SCHEDULE All that piece and parcel of the property bearing Sy.No.134/1, M.R.No.IHC1/2002-03, land measuring 1 acre 39 guntas with 7 guntas Kharab totally measuring 2 acres 06 guntas situated at Hurulichikkanahalli Village, Hesaraghatta Hobli, Bengaluru North Taluk and bounded on the: EAST by: Property of Sy.No.134/2, WEST

by: Property of Sy.No.133, NORTH by: Water Channel, SOUTH by: Government Road. SRINI VAS, BA.,LLB Advocate No.1, 1st Floor, 10th Cross,

Cubbonpet, Bengaluru-02.

Mob-9686587031.

ಆಂಧ್ರಾ ಬ್ಯಾಂಕ್

(ಭಾರತ ಸರ್ಕಾರದ ಒಂದು ಉದ್ಯಮ) **ಅನ್ನಮೂರ್ಣೀತ್ವರಿ ನಗರ ಶಾಖೆ**: ನಂ. 2, ಶ್ರೀ ಕಮಲ 60 ರಸ್ತೆ 11ನೇ ಕ್ರಾಸ್. ಆನ್ನಮೂರ್ಣೀಶ್ವರಿ ನಗರ, ಬೆಂಗಳೂರು-560091, ದೂರವಾಣಿ : 080-23188779

ಸ್ವಾಧೀನ ಸೂಚನೆ ನಿಯಮ 8(1) ಸ್ಥಿರಾಸ್ತಿ (ಸೆಕ್ಕೂರಿಟಿ ಇಂಟ್ರೆಸ್ಟ್ (ಎನ್ ಸೋರ್ಸ್ ಮೆಂಟ್) ನಿಯಮಗಳ 2002 ನಿಯಮ 8)

ಕೆಳಸಹಿದಾರರು **ಆಂಧ್ರಾ ಬ್ಯಾಂಕ್** ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಟ್ 2002 (2002ರ ಆಕ್ಟ್ 54) ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರಿಸ್ಟ (ಎನ್ಪೋರ್ಸ್ಮಾಂಟ್) ನಿಯಮಗಳ 2002 ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ಬಡ್ಡಿ ಮತ್ತು ಇತರ ವೆಚ್ಚಗಳನ್ನು ಪಾವತಿ ಮಾಡಲು ಸಾಲಗಾರರಿಗೆ ಈ ಕೆಳಗೆ ನಮೂದಿಸಿರುವ ದಿನಾಂಕದಂದು ಡಿಮ್ಯಾಂಡ್ ನೋಟಸ್ನನ್ನು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(4) ರೊಂದಿಗೆ ನಿಯಮ 1 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗೆ ನಮೂದಿಸಿರುವ ದಿನಾಂಕದಂದು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ. ಆಕ್ಸ್ ಸೆಕ್ಷನ್ 13ರ ಸಬ್ ಸೆಕ್ಷನ್ (8)ರಲ್ಲಿನ ನಿಯಮಗಳ ಅನುಸಾರ ಭದ್ರತಾ ಸ್ವತ್ತುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾಲಾವಕಾಶವನ್ನು ನೀಡಲಾಗುವುದು ಎಂದು ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು.

ಸಾಲಗಾರರು ಸಾರ್ವಜನಿಕರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಆಂಧ್ರಾ ಬ್ಯಾಂಕ್** ಇವರಿಗೆ ಸಂದಾಯ ವಾಗತಕ್ಕ ಬಡ್ಡಿ ಹಾಗೂ ಇತರ ಖರ್ಜು ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸಾಲಗಾರರ ಹೆಸರು : ಶ್ರೀ / ಮೆ. ಮಮತ ಎಸ್ ನಾಯಕ್, ಸಂತೋಷ್ ಟಿ ನಾಯಕ್, ಬಾಕಿ ಮೊತ್ತ (ನಂತರದ ಬಡ್ಡಿ ಮತ್ತು ವಸೂಲಾತಿ) : ರೂ.43,21,046.26 (ರೂಪಾಯಿ ನಲವತ್ತ ಮೂರು

ಲಕ್ಷದ ಇಪ್ಪತ್ತೊಂದು ಸಾವಿರದ ನಲವತ್ತಾರು ಮತ್ತು ಇಪ್ಪತ್ತಾರು ಪೈಸೆ ಮಾತ್ರ). ಸ್ವಾಧೀನದ ದಿನಾಂಕ : 16.07.2019

ಆಸ್ತಿಯ ವಿವರ: ಭೂಮಿ ಮತ್ತು ಕಟ್ಟಡದ ಸರಿಸುಮಾರು ವಿಸ್ತೀರ್ಣ 2400 ಚದರ ಅಡಿ, ನಿವೇಶನ ನಂ 21 & 22, ಸಿಂಗಾಮರ ಗ್ರಾಮ, ಕುವೆಂಮ ನಗರ, ಮುನಿಶ್ವರಪ್ಪ ಲೇಔಟ್, ವಿದ್ಯಾರಣ್ಯಮರ, ಯಲಹಂಕ ಹೋಬಳಿ, ಬೆಂಗಳೂರು-560097, ಮತ್ತು ಆಸ್ತಿಯ ಚಕ್ಕುಬಂದಿ : ಪೂರ್ವಕ್ಕೆ : ನಿವೇಶನ ನಂ. 13, 14,

ಪಶ್ಚಿಮಕ್ಕೆ : ರಸ್ತೆ, ಉತ್ತರಕ್ಕೆ : ನಿವೇಶನ ನಂ. 20, ದಕ್ಷಿಣಕ್ಕೆ : ನಿವೇಶನ ನಂ. 23. Dittac6: 16.07.2019 ಆಂಧ್ರಾ ಬ್ಯಾಂಕ್

ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ ಮತ್ತು ಮುಖ್ಯ ವ್ಯವಸ್ಥಾಪಕರು



ಕುರುಹಿನಶೆಟ್ಟಿ ಸೌಹಾರ್ದ ಕೈಡಿಟ್ ಕೋ.ಆಪರೇಟಿವ್ ಲಿಮಿಟೆಡ್, ಮುಖ್ಯ ಕಛೇರಿ: ನಂ. 538, 1ನೇ ಮಹಡಿ, ಸಿದ್ಧಿವಿನಾಯಕ ಟವರ್, ಜಿ.ಪಿ. ನಗರ, 7ನೇ ಹಂತ, ಆರ್ಐಐ ಕಾಲೋನಿ,

ಬ್ರಿಗೇಡ್ ಮಿಲೇನಿಯಂ ಎದುರು, ಬೆಂಗಳೂರು-560 078 ಶಾಖಾ ಕಛೇರಿ: #276, 1ನೇ ಮಹಡಿ, 1ನೇ ಮುಖ್ಯ ರಸ್ತೆ, (ಶ್ರೀ ನಿಧಿ ಕನ್ನೇಷನ್ ಸೆಂಟರ್ ನಂತರ) ಚಾಮರಾಜಪೇಟೆ,

ಬೆಂಗಳೂರು–560 018, ದೂ: 080–26707771, 42036217, ಇ–ಮೇಲ್: kuruhinasouharda@gmail.com

ಡಿಮ್ಯಾಂಡ್ ನೋಟೀಸ್

ಸೆಕ್ಕೂರಿಟಿ ಇಂಟರೆಸ್ಟ್ (ಎನ್ಜೋರ್ಸ್ಮಮೆಂಟ್) ನಿಯಮಗಳ 2002ರ ನಿಯಮ 3ರ ಅನ್ವಯ ಸೆಕ್ಕೂರಿಟ್ಟಿಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಟ್ ಮತ್ತು ಎನ್ಮಾರ್ನ್ಯರ್ಮ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ 2002ರ ಅಡಿಯಲ್ಲಿ 13(2)ರ ಅಡಿಯಲ್ಲಿ ಕೆಳಸಹಿದಾರರು **ಕುರುಹಿನಕೆಟ್ಟ ಸೌಹಾರ್ದ ಕ್ರಿಡಿಟ್ ಕೋ.ಆಪರೇಟರ್** ಲಿಮಿಟೆಡ್ನ್ ಅಧಿಕೃತ ಅಧಿಕಾರಿಯಾಗಿರುವುದರಿಂದ ಸೆಕ್ಕೂರಿಟೈಜೀಷನ್ ಅಂಡ್ ರಿಕನ್ ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಆಸೆಟ್ಸ್ ಮತ್ತು ಎನ್ ಶೋರ್ಸ್ಮಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ 2002ರ ಆಡಿಯಲ್ಲಿ ಮತ್ತು ಸೆಕ್ಕೂರಿಟಿ ಇಂಟರೆಸ್ಟ್ (ಎನ್ಜ್ರೋರ್ಸ್ಮಮೆಂಟ್) ನಿಯಮಗಳ 2002ರ ನಿಯಮ 3ರ ಅನ್ವಯ ಸೆಕ್ಷನ್ 13(12)ರ ಅಡಿಯಲ್ಲಿ ನಿಹಿತವಾದ ಅಧಿಕಾರಗಳನ್ನು ಚಲಾಯಿಸಿ ಡಿಮ್ಯಾಂಡ್ ನೋಟೀಸನ್ನು ನೀಡಿ ಈ ಕೇಳಗೆ ಪಟ್ಟಿ ಮಾಡಿರುವ ಸಾಲಗಾರರು ಕೆಳಗೆ ಕೊಟ್ಟರುವ ವಿವರಗಳ ಪ್ರಕಾರ ಪರಸ್ಪರ ಡಿಮ್ಮಾಂಡ್ ನೋರ್ಟಿಸ್ಗಳಲ್ಲಿ ತಿಳಿಸಿರುವ ಮೊಬಲಗುಗಳನ್ನು ಪರಸ್ತರ ನೋರ್ಟಿಸ್ಗಳ ದಿನಾಂಕದಿಂದ 60 ದಿನಗಳ ಒಳಗಾಗಿ ಪಾವತಿ ಮಾಡಲು ಕರೆ ನೀಡಲಾಗಿದೆ. ಮೇಲೆ ತಿಳಿಸಿದ ನೋಟೀಸ್ಗಳ ಪ್ರತಿಗಳನ್ನು ಕೆಳಸಹಿದಾರರಿಂದ ಪಡೆಯಬಹುದು ಮತ್ತು ಮೇಲೆ ತಿಳಿಸಿದ ಸಾಲಗಾರರು ಇಚ್ಚೆ ಪಟ್ಟಲ್ಲಿ ಸಂಬಂಧಪಟ್ಟ ಪ್ರತಿಯನ್ನು ಕೆಳಸಹಿದಾರರಿಂದ ಯಾವುದೇ ಕೆಲಸದ ದಿನದಂದು ಕಲೇರಿಯ ಕೆಲಸದ ವೇಳೆಯಲ್ಲಿ ಪಡೆಯಬಹುದು.

ಮೇಲಿನದಕ್ಕೆ ಸಂಬಂಧಿಸಿದಂತೆ ಕೆಳಗೆ ತಿಳಿಸಿದ ಸಾಲಗಾರರಿಗೆ ಮತ್ತೊಮ್ಮೆ ನೋಟೀಸ್ ಪ್ರಕಟಗೊಂಡ ದಿನಾಂಕದಿಂದ 60 ದಿನಗಳ ಒಳಗಾಗಿ ಕೆಳಗೆ ಪರಸ್ಪರ ಹೆಸರುಗಳಲ್ಲಿ ಸೂಚಿಸಿದ ಮೊಬಲಗುಗಳನ್ನು ಕೆಳಗೆ ತಿಳಿಸಿದ ಸಾಲಗಾರರು ನಿರ್ವಹಿಸಲಾದ ಸಾಲದ ಒಪ್ಪಂದ ಮತ್ತು ಇತರ ದಸ್ತಾವೇಜು / ಬರಹಗಳು ಯಾವುದೇ ಇದ್ದಲ್ಲಿ ಇವುಗಳ ಅನ್ವಯ ಕೆಳಗೆ ಕಾಲಂ(ಸಿ)ನಲ್ಲಿ ತಿಳಿಸಿದ ಪರಸ್ಪರ ದಿನಾಂಕಗಳಿಂದ ಹಣ ಪಾವತಿ ಮಾಡುವ ದಿನಾಂಕದವರೆಗೆ ಮತ್ತು / ಅಥವಾ ವಸೂಲಾಗುವವರೆಗೆ ಕುರುಹಿನಕೆಟ್ಟ ಸೌಹಾರ್ದ ಕ್ರಿಡಿಚ್ **ಕೋ.ಅಪರೇಟವ್ ಲಿಮಿಟೆಡ್**ಗೆ ಸಂದಾಯ ಮಾಡುವಂತೆ ನೋಟೀಸ್ ನೀಡಲಾಗಿದೆ. ವಿದ್ಯುಕ್ತವಾಗಿ ಸಾಲ ಮರುಪಾವತಿ ಮಾಡುವ ಬಗ್ಗೆ ಭದ್ರತೆಯಾಗಿ ಕೆಳಕಂಡ ಭದ್ರತೆ ಪಡೆದ ಆಸ್ತಿಗಳನ್ನು ಕುರುಹಿನಶೆಟ್ಟಿ ಸೌಹಾರ್ದ ಕ್ರಿಡಿಟ್ ಕೋ.ಆಪರೇಟಿವ್ ಲಿಮಿಟಿಡ್ಗೆ ಕೆಳಗೆ ತಿಳಿಸಿದ ಪರಸ್ಪರ ಸಾಲಗಾರರು ಅಡಮಾನ ಮಾಡಿರುತ್ತಾರೆ. ಬಾಕಿಯಿರುವ ಡಿಮ್ಯಾಂಡ್ ಎನ್ಪಎ

ಸಂ.	ಸಾಲಗಾರರ ಹೆಸರು ಮತ್ತು ವಿಳಾಸ	ಒಟ್ಟು ಮೊತ್ತ	ನೋಟೀಸಿನ ದಿನಾಂಕ	ದಿನಾಂಕ
1	3. ಶ್ರೀ ಸುಬ್ರಮಣಿ ಆರ್ ಬಿನ್ ಲೀಟ್ ರಾಮಚಂದ್ರ ರೆಡ್ಡಿ, 30. 11, 4ನೇ ಕ್ರಾಸ್, ಕೆ.ಕೆ. ಹಳ್ಳಿ, ಕಚಾರಕಾನಹಳ್ಳಿ, ಬೆಂಗಳೂರು ಉತ್ತರ, ಬೆಂಗಳೂರು–560 084 3. ಡಾ. ರಶ್ಮಿ ಜಯಣ್ಣ, ಇವರಿಬ್ಬರ ವಿಳಾಸ: ನಂ. 365, 3ನೇ ಮೈನ್, 3ನೇ ಹಂತ, 3ನೇ ಬ್ಲಾಕ್, ಬಸವೇಶ್ವರ ನಗರ, ಬೆಂಗಳೂರು–560 079. 4. ಡಾ. ಡಿ ಶ್ರೀನಿವಾಸನ್ (ಚಾರ್ಟ್-ಟೆಡ್ ಆಕೌಂಟೆಂಟ್) ಎಸ್–1 ಕಾಲೋನಿ, 'ಗ್ಯಾಲಕ್ಲಿ ಕೌಸ್ತುಭಾ' ವೆಸ್ಟ್ ಪಾರ್ಟ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು–560 003.	ಐಪಿಎಲ್ ಲೋನ್ ಖಾತೆ ನಂ. 69 ರೂ. 1,07,72,520/- (ಒಂದು ಕೋಟಿ ಏಳು ಲಕ್ಷದ ಎಪ್ಪತ್ತೇರಡು ಸಾವಿರದ ಐನ್ನೂರ ಇಪ್ಪತ್ತು ರೂಪಾಯಿಗಳು ಮಾತ್ರ) ದಿನಾಂಕ 31.05.2019ರಂದು ಇದ್ದಂತೆ	09/07/2019	28.02.2018

ಸ್ಥಿರಾಸ್ತಿಯ ವಿವರ: ಪರಿವರ್ತಿತ ಭೂಮಿಯ ನಿವೇಶನ ನಂ. 389, ಖಾತಾ ನಂ. 281/164/1/389, ಆಸೆಸ್ ಮೆಂಟ್ ನಂ. 164/1, ಕಚಾರಕಾನಹಳ್ಳಿ ಗ್ರಾಮ, ಕಸಬಾ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ಬರುತ್ತದೆ ಹೊಸ ವಾರ್ಡ್ ನಂ. 24, ಶ್ರೀ ಆರ್ ಸುಬ್ರಮಣಿರವರು ಪ್ರತಿನಿಧಿಸುವವರು ವಿಸ್ತೀರ್ಣ: ಮೂರ್ವದಿಂದ ಪಶ್ಚಿಮಕ್ಕೆ: 50 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ: 60 ಅಡಿ ಮತ್ತು ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ ನಿವೇಶನ ನಂ. 390, ಪಶ್ಚಿಮಕ್ಕೆ ರಾಜಕಾಲುವೆ, ಉತ್ತರಕ್ಕೆ ರಸ್ತೆ, ದಕ್ಷಿಣಕ್ಕೆ ಖಾಸಗಿ ಆಸ್ತಿ.

• ಅನ್ವಯವಾಗುವಂತೆ ಮುಂಬರುವ ಹೆಚ್ಚಿನ ವಾರ್ಷಿಕ ಬಡ್ಡಿ, ಸುಸ್ತಿಬಡ್ಡಿ ಪ್ರಾಸಂಗಿಕ ವೆಚ್ಚಗಳು, ಖರ್ಚುಗಳು, ಚಾರ್ಚ್ಗಳು ಇತ್ಯಾದಿ ಹಣ ಪಾವತಿ ಮತ್ತು/ಅಥವಾ ವಸೂಲಿ ದಿನಾಂಕದವರೆಗೆ ಭರಿಸಬೇಕಾಗುವುದು.

ಇದರೊಂದಿಗೆ ಮೇಲೆ ತಿಳಿಸಿದ ಸಾಲಗಾರರು ಪೂರ್ವೋಕ್ತ ರೀತಿಯಲ್ಲಿ ಕುರುಹಿನಕೆಟ್ಟ ಸೌಹಾರ್ದ ಕ್ರಿಡಿಟ್ ಕೋ.ಆಪರೇಟರ್ ಲಿಮಿಟೆಡ್. ಚಾಮರಾಜಪೇಟೆ ಶಾಖೆ. ಬೆಂಗಳೂರಿಗೆ ಗೆ ಹಣ ಪಾವತಿಸಲು ವಿಫಲರಾದಲ್ಲಿ ಆಗ ಕುರುಹಿನಕೆಟ್ಟ ಸೌಹಾರ್ದ ಕ್ರಿಡಿಟ್ ಕೋ.ಆಪರೇಟರ್ ಲಿಮಿಟೆಡ್.ನವರು ಮೇಲೆ ತಿಳಿಸಿದ ಭದ್ರತೆ ಪಡೆದ ಆಸ್ತಿಗಳ / ಸ್ಥಿರಾಸ್ತಿಗಳ ವಿರುದ್ಧ ಸದರಿ ಕಾಯ್ನೆಯ ಸೆಕ್ಷನ್ 13(4)ರ ಅಡಿಯಲ್ಲಿ ಮತ್ತು ಅನ್ವಯವಾಗುವ ನಿಯಮಗಳ ಮೇರೆಗೆ ವೆಚ್ಚಗಳು ಮತ್ತು ಪರಿಣಾಮಗಳಿಗೆ ಸದರಿ ಸಾಲಗಾರರು ಸಂಪೂರ್ಣವಾಗಿ ಹೊಣೆಗಾರರಾಗಿರುವರು.

ಮೇಲೆ ತಿಳಿಸಿದ ಸಾಲಗಾರರು ಮೇಲೆ ತಿಳಿಸಿದ ಕಾಯ್ದೆಯ ಅಡಿಯಲ್ಲಿ ಪೂರ್ವೋಕ್ತ ಭದ್ರತೆ ಪಡೆದ ಆಸ್ತಿ / ಸ್ಥಿರಾಸಿಯನ್ನು ಕುರುಹಿನ**ಕಟ್ಟ ಸೌಹಾರ್ದ ಕ್ರಡಿಟ್** ಕೋ.ಆಪರೇಟಿವ್ ಲಿಮಿಟೆಡ್,ನ ಪೂರ್ವಾಸುಮತಿಯನ್ನು ಲಿಖಿತವಾಗಿ ಪಡೆಯದೆ ಮಾರಾಟ, ಗುತ್ತಿಗೆ ಅಥವಾ ಬೇರಾವುದೇ ರೀತಿಯಲ್ಲಿ ಹಸ್ತಾಂತರ ಮಾಡದಂತೆ ನಿಷೇಧಿಸಲಾಗಿದೆ. ಆದರ ಪ್ರಕಾರ ಮಾಡಲಾದ ನಿಯಮಗಳು ಅಥವಾ ಕಾಯ್ದೆಯ ಉಪಬಂಧಗಳನ್ನು ಉಲ್ಲಂಘಿಸುವ ಅಥವಾ ಕೊಡಲಾದಂತೆ ಕಾರಾವಾಸ ಮತ್ತು ,

ಅಥವಾ ದಂಡಕ್ಕೆ ಬದ್ಧನಾಗಿರತಕ್ಕದ್ದು, ದಿನಾಂಕ: 23.07.2019 ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿಗಳು ೩ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುರುಹಿನಶೆಟ್ಟಿ ಸೌಹಾರ್ದ ಕ್ರಿಡಿಟ್ ಕೋ.ಆಪರೇಟರ್ ಲಿಮಿಟೆಡ್

PUBLIC NOTICE The General Public hereby notified that our clier

Wr. K. Narayanaswamy S/o.Late Krishnappa, R/a

IN THE COURT OF THE VIII ADDL. CIVIL

COURT AT BANGALORE (CCH-15)

O.S. No. 2430/2018

faintiff: SYNDICATE BANK, Jalahalli Branch

Kalatur Building, Gangamma Circle.

BANGALORE-560 013. Represented by its

Defendants: M/s ABHI ENTERPRISES AND

a News paper (Order-V, Rule 20(A) of Civil

Procedure Code)

1) M/s ABHI ENTERPRISES, No.2, 10th Main

Abbigere Main Road, Kammagondanahalli

alahalii West Post, BANGALORE- 560 015

represented by its proprietor Sri.Jayaram

2) Srl. JAYARAM MULE, C/o Ramanaiah.V

V.No. 35/A, 12th Cross, Kala Nagar Main Road,

Kammagondanahalli, BANGALORE- 560 015.

WHEREAS, the Plaintiff has instituted the

above suit against you for recovery of a sum of

four thousand sixty nine only) with court costs

current and future interest thereon at 12.70%

per annum with monthly rests. You are hereby

summoned to appear in this Court in person or

by Pleader on 13-09-2019 at 11.00 a.m. to

answer the same, failing which the suit will be

Given under my hand and seal of the court, this

By order of the Court, Assistant Registrar

City Civil Court, Bangaiore.

Advocate for Plaintiff :

P. GANAPATHI BHAT, Advocate

No. 4/10, 1st Main, Yeswanthpur,

Bangalore - 560 022.

ನಂ. 4, 1ನೇ ಮಹಡಿ, ಜೀವರ್ ಮಂಗಲ್,

ಎಲ್ಐಸಿ ಬಿಲ್ಲಿಂಗ್, ರೆಸಿಡ್ನು ರಸ್ತೆ, ಬೆಂಗಳೂರು-560 025.

الم. على . ab. 222/2019

ನಡುವೆ: ಕೆನರಾ ಬ್ಯಾಂಕ್, ಅರಕಿರೆ ಗೇಟ್ ಶಾಖೆ, ಬೆಂಗಳೂರು-560 076.... ಅರ್ಜಿದಾರರು

ಮತ್ತು ಮೆ! ನೆಕ್ಷಸ್ ಇಂಟರ್ನ್ಯಾಷನರ್ ಮತ್ತು

ಸಮನ್ಸ್

ಪ್ರತಿವಾದಿಗಳಿಗೆ 1993ನೇ ಸಾಲ ವಸೂಲಾತಿ

ನ್ಯಾಯಮಂಡಳ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಮನ್ನ್

ಗ್ಗೆ ಪ್ರತಿವಾದಿ ನಂ. 4: ಶ್ರೀಮತಿ ಮಂಜುಳ ಆರ್. ಬಿನ್

ಶ್ರೀ ಎ.ಟಿ. ರಾಮಚಂದ್ರಪ್ಪ, ವಯಸ್ಸು ಸುಮಾರು 42 ವರ್ಷ, ವಾಸ ನಂ. 62/D, ನಾಗದೇವನಹಳ್ಳಿ, ಚಿತ್ರಕೂಟ

ಸ್ಕೂರ್ ಹತ್ತಿರ, ಕೆಂಗೇರಿ ಉಪನಗರ, ಬೆಂಗಳೂರು-

ಆದಾಗಿ ಅರ್ಜಿದಾರರು ಸಾಲ ವಸೂಲಾತಿ ಸೆಕ್ಟನ್ 19ರ

ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತೆ

ಅರ್ಜಿದಾರರು ಬ್ಯಾಂಕಿಗೆ ಸಾಲ ಪಾವತಿಸಬೇಕಾ

ಗಿರುವುದರಿಂದ ಪ್ರತಿವಾದಿಯವರ ವಿರುದ

ರೂ. 1,18,07,331/-ಗಳನ್ನು ಪ್ರಸ್ತುತ ಹಾಗು ಮುಂದಿನ ಬಡ್ಡಿ ಮತ್ತು ಇತರೆ ವೆಚ್ಚದೊಂದಿಗೆ ಮಸೂಲಿ ಮಾಡುವ ಸಂಬಂಧ ಅರ್ಜಿದಾರರು ಅರ್ಜಿಯನ್ನು

ನೀಡಿರುವುದು ಸರಿಯಷ್ಟೆ, ಪ್ರತಿವಾದಿಗಳಾದ ನೀವು ಖುದ್ದುವರ್ತೀರ ಮೂಲಕ ಹಾಜರಾಗಿ ಆಗತ್ಯವಿರುವ

ದಾಖೆಲಾತಿಗಳನ್ನು ದಿನಾಂಕ 21-09-2019ರಂದು

ಬೆಳಿಗೆ 10.30 ಗಂಟೆಗೆ ಹಾಜರಾಗಿ ನಿಮ್ಮ ಉತ್ತರವನ್ನು

ನೀಡಬೇಕಾಗಿದ್ದು ಮತ್ತು ಏಕೆ ಗ್ರಾಂಚ್ ಮಾಡಬಾರದ

ಅರ್ಜಿಯ ಪ್ರತಿಯನ್ನು ಲಗತ್ತಿಸಲಾಗಿದ್ದು, ಅನುಬಂಧಗಳ

ಪ್ರತಿಗಳನ್ನು ಲಗತ್ತಿಸಲಾಗಿದೆ. ವೀವುಗಳು

ಅನುಬಂಧಗಳನ್ನು ನ್ಯಾಯಮಂಡಳಿಗೆ ಹಾಜರಾಗಿ

ನೀವ್ರಗಳು ಯಾವುದೇ ದಾಖಲೆಗಳನ್ನು ಸಲ್ಲಿಸುವುದಿದ್ದಲ್ಲಿ

ನೀವು ನಿಮ್ಮ ನೋಂದಾಯಿತ ವಿಳಾಸವನ್ನು ಸಲ್ಲಿಸಬೇಕು

ಮ'ು ತ'್ತಿ "ನೀಮ' ನ್ಯಾಂ'ು ಮೆಂಡ'ಳಿಗೆ ವೈಯುಕ್ತಿಕವಾಗಿಯಾಗಲೀ ಅಥ'ವಾ ಪಕೀಲರ

ಮೂಲಕವಾಗಲಿ ಹಾಜರಾಗುವುದನ್ನು ಜ್ಞಾಪಕ ಪತ್ರದ

ಪೂರ್ವನಿಯೋಜಿಕವಾಗಿ ನಮೂದಿಸಿದ

ದಿನಾಂಕದಂದು ನೀವು ಹಾಜರಾಗದಿದ್ದಲ್ಲಿ, ನಿಮ್ಮ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ವಿಲೇ

ದಿನಾಂಕ 18ನೇ ಜುಲೈ 2019 ರಂದು ನನ್ನ ಸಹಿ ಮತ್ತು ನ್ಯಾಯಮಂಡಳಿ ಮೊಹರಿನೊಂದಿಗೆ ನೀಡಲಾಗಿದೆ.

ನ್ಯಾಯಮಂಡಳಿಯ ಅದೇಶಾಸುಸಾರ, ರಿಜಿಸ್ಕಾರ್, ಸಾಲಗಳ ವಸೂಲಾತಿ ನ್ಯಾಯಮಂಡಳ-2,

ಅವುಗಳನ್ನು ಲಿಖಿತ ಮುಖೀನ ಸಲ್ಲಿಸತಕ್ಕದ್ದು.

ಎಂಬುದಾಗಿ ಪ್ರಶ್ನಿಸಬಹುದು.

ಮೂಲಕ ದ್ರಡೀಕರಿಸಬೇಕು.

ಸಾಲಗಳ ವಸೂಲಾತಿ

ನ್ಯಾಯಮಂಡಳ-2, ಬೆಂಗಳೂರು

disposed of exparte.

19th day of July 2019.

ಇತರರು... ಪ್ರತಿವಾದಿಗಳು

nmons for service by Advertisement in

Branch Manager

No.602, D Block, Geenasholam Apartmen Bhattarahalli, Old Madras Road, K.R. Puram Pos lengaluru-560 036 is the absolute owner and is in peaceful possession and enjoyment of the Propert bearing Site No.40, Old No.112/27, Old BMP Kath No.40, New Municipal No.40, property No.32/1A, the changed a 32/117, Situated at Krishnalahnapaly K.R. Puram Hobli, Bangalore East Talui Bangalore, BBMP Ward No.50, the unique PI No.84-12-40 and the schedule property comes under B.B.M.P. Limits, measuring East to West 30 feet an North to South 40 feet in all 1200 square feet, an counded on: East by:Site No.39; West by:Site No.41; North by:20 feet Road; and South by: Site No.54; (hereinafter called as the said property) an the Original Sale Deed dated 26-10-1972, registers as document No.4629/1972-73 of Book-1, register n the office of the Sub-registrar, Bangalore Sout Taluk, Bangalore, pertaining to the said property ha been lost/misplaced. In this connection, a complain has been lodged on 21.07.2019. We hereby call upor the General public if anyone is in custody of ssession of the same or otherwise found the abo Rs. Rs. 2.44,069-00 (Rupees Two lakhs forty said documents, kindly handover to undersigne rmediately/within 5 days and they may be suitable awarded, and also we further bring into the notice of the general public that in case anyone dealing with th said property on the basis of the above said original ocuments, it shall not be binding on our client an the same will be an offence and they are liable t unish under the Criminal and Civil Law.

ADDRESS OF ADVOCATE: KRISHNAMURTHY & BHATIA ADVOCATES, No.121/6, First Floor, OM COMPLEX, BEHIND RAJ HOTEL, Cubbonpet Main Road / Wenue Road, Bangalore-560002, Mob:9740718436

IN THE COURT OF THE CITY CIVIL JUDGE, AT BANGALORE C.C.H.No. 43 0.S.No. 7315/2015

Between: Mr.B.T.Mohan, S/o late B.K. Thimmaraju, Residing at No.39, Aged about 32 years, Pailwan Thimmarayappa Lane, Akkipet, Bangalore-53

M/s Vishwabharathi House Building Co-Operative Society Ltd., & others

SUMMONS TO DEFENDANT No.2

Sri.G.Giridhar, S/o Late G.Basanna, Hindu, Major Residing at No.1151, 17th Main, Govt, School Road, Srinagar, Bangalore-50 Whereas, the above plaintiff have filed Original Suit under order 7 Rule 1 & 2, read with Section 26.

of Code of Civil Procedure against defendants, the above mentioned defendant No.2, who is not or record, since the notice has come with shara is refused, hence this public notice is with specifically only to defendant No.2 mentioned above in the cause title. interested parties are hereby warned to appear

before this Hon'ble court CCH No. 43, City Civil And Session Judge, Bangalore, in person or by a pleader duly instructed on the 07.08.2019 a 11.00 am in forencon to show cause against the plaint. Failing which, where-in the matter will be heard and determined as ex-parte.

SCHEDULE PROPERTY All that, piece and parcel of the property bearing Site No.630, situated at Hosakerehalli Village, Uttarahalli Hobli, Bangalore South Taluk, Vishwabharathi Housing building Co-Operative Society Ltd., N Phase Girinagar, Bangalore-85 which is measuring East to West 55 feet and North to South 30 feet and bounded as follows. East by: Part of Site No.750 and 751, West by load, North by: Site No.631, South by: No.629.

Given under my hand and seal of this Court, this 15.07.2019. By Order of the Court Assistant Registrar City Civil Court Bangalore

No.5, 1st Floor, HMS Complex, Cubbonpet Main Road, Bangaiore-560002.

ಸಾಲಗಳ ವಸೂಲಾತ್ರಿ ನ್ಯಾಯಮಂಡಳ-2, ಬೆಂಗಳೂರು ನಂ. 4, 1ನೇ ಮಹಡಿ, ಜೀವನ್ ಮಂಗಲ್, ಎಲ್ಐಸಿ ಬಿಲ್ಲಿಂಗ್, ರೆಸಿಡ್ನಾ ರಸ್ತೆ, tion v. co - 560 025.

ಓ.ಎ. ನಂ. 114/2015

ನಡುವೆ: ಕಾರ್ಪೋರೇಷನ್ ಬ್ಯಾಂಕ್ ಅರ್ಜಿದಾರರು

ಮತ್ತು ಕ್ರೌನ್ ಹಾಸ್ತಿಟಾಲಿಟಿ ಮತ್ತು ಇತರರು... ಶೃತಿವಾದಿಗಳಿಗೆ 1993ನೇ ಸಾಲ ವಸೂಲಾತಿ

ಸ್ವಾಯಮಂಡಳ ಕಾಯ್ದೆ ನಿಯಮ 23(8)ರಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಮನ್ಸ್ ಗೆ, ಪ್ರತಿವಾದಿ ನಂ. 1: ಕ್ರೌನ್ ಹಾಸ್ಟಿನಾಲಿಟಿ, ಪಾಲುದಾರರು ಶ್ರೀನಿವಾಸ್ ಗೊರೂರು, ನವೀನ್

ಗಿರಿ, ಎಸ್. ಸುರೇಶ್ ಮತ್ತು ಕುಮಾರ್ ಬೇಲೂರು ನಾಗರಾಜ @ ಕುಮಾರ್ ಬಿ.ಎನ್., ಕಛೇರಿ ನಂ. 42, 4ನೇ ಬಿ ಕ್ರಾಸ್, 5ನೇ ಬ್ಲಾಕ್, ಕೋರಮಂಗಲ ಇಂಡಸ್ವಿಯಲ್ ಏರಿಯಾ, ಬೆಂಗಳೂರು-560 095. ಆದಾಗಿ ಅರ್ಜಿದಾರರು ಸಾಲ ವಸೂಲಾತಿ ಸೆಕ್ಟನ್ 19ರ ಪ್ರಕಾರ ಹಣಕಾಸು ಸಂಸ್ಥೆ ಕಾಯ್ದೆ 1993ರಂತ ಅರ್ಜಿದಾರರು ಬ್ಯಾಂಕಿಗೆ ಸಾಲಿ ಪಾವತಿಸಬೇಕಾ-ಗಿರುವುದರಿಂದ ಪ್ರತಿವಾದಿಯವರ ವಿರುದ್ಧ ರೂ. 2,60,93,901/- (ರೂ. ಎರಡು ಕೋಟ ಆರವತ್ತು ಲಕ್ಷದ ತೊಂಬತ್ತಮೂರು ಸಾವಿರದ ಒಂಬೈನೊರ ಒಂದು ಮಾತ್ರ)ಗಳನ್ನು ಪ್ರಸ್ತುತ ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ವೆಚ್ಚದೊಂದಿಗೆ ವಸೂಲಿ ಮಾಡುವ ಸಂಬಂಧ ಅರ್ಜಿದಾರರು ಅರ್ಜಿಯನ್ನು ನೀಡಿರುವುದು ಸರಿಯುಷ್ಟೆ ಪ್ರತಿವಾದಿಗೆಳಾದ ನೀಮ ಖುದ್ಭು/ವಕೀಲರ ಮೂಲಕ ಪಾಜರಾಗಿ ಆಗತ್ತವಿರುವ ದಾಖಲಾತಿಗಳನ್ನು ದಿನಾಂಕ 16-09-2019ರಂದು ಬೆಳಿಗ್ಗೆ 11.00 ಗಂಟೆಗೆ ಹಾಜರಾಗಿ ನಿಮ್ಮ ಉತ್ತರವನ್ನು ನೀಡಬೇಕಾಗಿದ್ದು ಮತ್ತು ಏಕೆ ಗ್ರಾಂಟ್ ಮಾಡಬಾರದು ಎಂಬುದಾಗಿ

ಪ್ರಶ್ನಿಸಬಹುದು. ಪೂರ್ವನಿಯೋಜಿತವಾಗಿ ನಮೂದಿಸಿದ ದಿನಾಂಕದಂದು ನೀವು ಹಾಜರಾಗದಿದ್ದಲ್ಲಿ, ನಿಮ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ವಿಲೇ ಮಾಡಲಾಗುವುದು.

ದಿನಾಂಕ 22ನೇ ಜುಲೈ 2019 ರಂದು ನನ್ನ ಸಹಿ ಮತ್ತು ನ್ಯಾಯಮಂಡಳಿ ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಮಂಡಳಿಯ ಆದೇಶಾನುಸಾರ, ರಿಜಿಸ್ಟಾರ್

ಸಾಲಗಳ ವಸೂಲಾತಿ ನ್ಯಾಯಮಂಡಳಿ-2,

On the East : Reconveyed Land and Oak Wood Apartments;

Aditi Chirmule

On the South: Part of Survey No. 22, belonging to Sevasadana. For KIRLOSKAR INDUSTRIES LIMITED

Date : 22 July 2019 Executive Director

ಗುಜರಾತ್ ಪೆಬ್ರೋಸಿಂಥಿಸ್ ಅಮಿಬೆಡ್

ನೋಂದಾಯಿತ ಕಟೇಲ ನಂ.24, 2ನೇ ಮುಖ್ಯರಸ್ತೆ, ದೊಡ್ಡನೆಕ್ಟುಂಡಿ ಕೈಗಾಲಕಾ ಪ್ರದೇಶ, rie ಪಂತ, ಮಹದೇವಮರ ಅಂತ, ಬೆಂಗಟೂರು - 580 048. ದೂರವಾಣಿ 080 - 2852 4133 42ನೇಯ ವಾರ್ಷಿಕ ಸರ್ವಸದಸ್ಯರ ಸಭೆ, ದಾಖಲೆಗಳ ಮುಕ್ಕುವಿಕೆ

ನೋಂದಾಯಿಸಿದ ಸದಸ್ಯರಿಗೆ ಇಮೇಲ್ ಮೂಲಕ ಮತ್ತು ಇತರ ಸದಸ್ಯರಿಗೆ ಅವರು ನೋಂದಾಯಿಸಿದ ವಿಶಾಸಗಳಾಗಿ ಅಂಜೆ ಮೂಲಕ ವಾರ್ಷಕ ಪರದಿ, ವಾರ್ಷಕ ಸರ್ವ ಸರಸ್ಕರ ಸಥೆ ಸೋಚಾಸು, ಮಾರ್ಡ್ 3t, 2019ಕ್ಕೆ ಕೊರೆಗೊಂಡ ವರ್ಷದ න්තෙනෙන් කරප්ප්සේ (සුන්තේ සහේක න්ඨාල් යප්ස්ක) කරුප්ස් කියන්ට සෙයප්පේස් වරක, නවාගන්ස්ප් වරකරන් ರವಾಸಯ ಕಾರ್ಯವನ್ನು 20ನೇ ಜುಲೈ 2019 ರಂದು ಕೂರುಸಿದೆ.

ಕಂಪನಿ ವಿವ್ಯಾಚ್ ನಲ್ಲ ಅದರ ಅಂಗನಂಸ್ಥೆಗಳ ಅಡಿಚ್ ಅದ ಲಿಕ್ಷಪತ್ರಗಳೂ ಕೂಡ ದೊರೆಯುತ್ತದೆ ಎಂದೂ ತಿಅಸಲಾಗಿದೆ. 2013ರ ಕಂಪೂ ಕಾನೂನನ ಕಲಮು 91, ಜೊತೆಗೆ 2014ರ ಕಂಪೂ (ಸರ್ವಷಣೆ ಹಾಗೂ ಕಡಕತ) ಸಯಮಗಳ ಸಯಮ 10 ಮತ್ತು 20ಕರ ಸಕ್ಕೂರಾಣಗ್ ಮತ್ತು ಎಕ್ಕ್ರಾಕೇಂಡ್ ಮಾರ್ಡ್ ಆಫ್ ಇಂಡಿಯ (ಪಷ್ಟಮಾಡುವ ಪಾದ್ಯತೆ ಮತ್ತು

ಹಾಗೂ ಕಂಪಕಿಯ ಫೇರುವರ್ಗಾವಣೆ ಮಸ್ತಕಗಳನ್ನು ಜುಧವಾರ 7ನೇ ಅಗಸ್ಟ್, 2010 ಅಂದ ಜುಧವಾರ, 4ನೇ ಅಗಸ್ಟ್, 2019ರ ವರೆಗೆ (ಎರಡೂ ಏನ ಸೇಕಿ) ವಾರ್ಷಕ ಸರ್ವ ನರಸ್ಕರ ಸರ್ವಾಕ ಮುಕ್ಷಲಾಗುವುದು ಎಂದು ಮುಂದುವೆಕರ ಸೂಚನೆಯನ್ನು ಕೂಡಲಾಗಿದೆ. A) ವಿದ್ಯುಸ್ಥಾನ ಮತದಾನ:

ಸದಸ್ಯರ್ಥ ಸೂಚನೆಯಲ್ಲ ನಮೂಜನಲಾದ ಎಲ್ಲ ಸರ್ಕಾರ್ಯಕಟೊಲಿ ಪದ್ಯುಸ್ಥಾನ ಮತದಾನದ ಸೌಲಭ್ಯವನ್ನು ಒದಗಿಸಿದೆ. ಈ ಉದ್ದೇಶಕ್ಕಾಗಿ ಕಂಪನಿಯು Central Depository Services Limited (CDSL) ಇವರ ಜೊತೆಗೆ ಒಪ್ಪಂದವನ್ನು ಮಾರ್ತಿ ಶೊಂಡಿದೆ. ಎದ್ದುನ್ನಾಸ-ಮತದಾಸಕ್ಕಾಗಿ ಸದಸ್ಯರು www.evotingindia.com ಜಾಲತಾಣಕ್ಕೆ ಹೋಗಬೇಕೆಂದು ಮತರಾನದ ಅವರಿ ಶಸಿವಾರ, ಇನೇ ಅಗಸ್ಟ್, 2019 ರಂದು (ಬಿಚಿಲ್ಲೆ 9 ಗಂಪಿಗೆ) ಪ್ರಾರಂಭವಾಗಿ ಮಂಗಣವಾರ ಇನೇ ಅಗಸ್ಟ್

2019 රටයා (න්රම 5 ෆ්රය්ෆ්) ಮುಲಯುತ್ತದೆ. අම්මේ හේතා යෝගපරාජුණු රැසේරල ප්රමණ සත්සාර ಜುರವಾರ 7ನೇ ಅಗಸ್ಟ್, 2019 ರಂದು, ಕಂಪನಿ ಕ್ಷೇರು ಹೊಂದಿರುವ ಕ್ಷೇರುದಾರರು ಪಿದ್ಯುಸ್ಥಾನ ಮತರಾನ ಮಾಡಬಹುದು. ಆ ನಂತರ ಪಿದ್ಯುಸ್ತಾನ ಮತದಾನದ ಮಾರ್ಯುಲನ್ನು ಸಿಷ್ಟಿಯಗೂಅಸಲಾಗುವುದು. ಒಂದು ಸಲ ಮತ ಹಾಕದ ನಂತರ ಅದನ್ನು

ವಾರ್ಷಕ ಸರ್ವನದಸ್ಯರ ಸಭೆ ಬೊದಲು ಪಿದ್ದುರ್ಭಾನ ಮತರಾನ ಮಾಡಿದ ಸದಸ್ಯರು, ವಾರ್ಷಕ ಸರ್ವ ಸದಸ್ಯರ ಸಭೆಯಲ್ಲ ಭಾಗವಹಿಸಬಹುದು, ಆದರೆ ಅವರಿಗೆ ವಾರ್ಷಕ ಸರ್ವ ಸದಸ್ಯರ ಸಭೆಯಲ್ಲ ಮತ್ತೆ ಮತ ಹರಾಯಸುವುದಕ್ಕೆ ಅವಕಾಶಪಿರುವುದಿಲ್ಲ. ಎದ್ಯುನ್ಮಾನ ಮಹತಲಾವಣೆಯ ಯಾವುದೇ ಮಾಹಿತಿಗಾಗಿ ಸದಸ್ಯರು helpdesk.evoting@cdsl.com ಸಂಪರ್ಕಿಸಬಹುದು. ಯಾವುದೇ ecisis ಉಂಟಾದಲ್ಲ info@gpl.inc? ಇಮೇಲ್ ಕಅಸಬಹುದು. ವಾರ್ಷಿಕ ಸರ್ವಸದಸ್ವರ ಸಭೆ ಮೋಲಾಕಸನ್ನು www.gpl.in, www.cdslindia.com ಗಳಲ್ಲ ನೋಡಬಹುದು.

ದಿನಾಂಕ : 23ನೇ ಜುಲೈ, 20% : among

ಗುಜರಾತ್ ಪಟ್ಟೋಸಿಂಥಿಸ್ ಅಮಿಟಿಡ್ ನಹಿ/- ಡಾಟಿ ಆರ್ ಎಂ ರಕ್ಷರ್ **ಆ**ದ್ಯಕ್ಷರು ಹಾಗೂ ಕಾರ್ಯಕರ್ವಾಶಕೇತರ ಸಿರ್ದೇಶಕರು



ಭಾರತೀಯ ಸ್ಟೇಟ್ ಬ್ಯಾಂಕ್

ಬಿ ಎಂ ರಸ್ತೆ, ಚನ್ನಪಟ್ಟಣ–562160, ರಾಮನಗರ ಜಿಲ್ಲೆ. ದೂ ಸಂಖ್ಯೆ : 080–27254210/1228 ಫ್ಯಾಕ್ಸ್ ಸಂಖ್ಯೆ : 080–27254210, ಇಮೇಲ್ ಐಡಿ : sbi.40025@sbi.co.in

ජ (බන්ධපර්ධණ්ඨපාධන්ත) පුත්වස 13 ජ භාස් පුත්වස (2)ජ ස්සෙසනේ (පැත්තු කාරේ පෘත්තුරාගක් ප්රයාපෘථස්)

ಕ್ಷಿರಾತ್ರಿ ಎವರ: ಚನ್ನಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ತಗಚಗೆರೆ ಗ್ರಾಮ, ಇಲ್ಲಿರುವ ವಸತಿ ಸ್ವತ್ತಿನ ಖಾನೇಕುಮಾರಿ ನಂ.487381/288/2 ರ ವಿಶ್ವೀರ್ಣ 30° ≅ 40° ಚದರ ಅಡಿಗಳ ಸ್ವತ್ತು ಶ್ರೀ. ಟಿ ಎ ಲೋಕೆಶ್ ರವರ ಹೆಸಿನಲ್ಲಿರುವ ಸಂಸೂರ್ಣ ಸ್ವತ್ತಿಗೆ ಚಕ್ಕುಬಂದಿ:

ಹೂರ್ಪಕ್ಕೆ ಸರ್ಕಾರಿ ರಸ್ತೆ, ಪಕ್ಷಿಮಕ್ಕೆ ಸರ್ಕಾರಿ ನಾಳ, ಉತ್ತರಕ್ಕೆ ಚಿಕ್ಕೇಗೌಡ ರವರ ಸ್ವತ್ತು, ಪಕ್ಷಿಕಾಕ್ಕೆ ಸರ್ಕಾರಿ ಚಾನೆಲ್.

ವಾಸ: 206, ಸಿದ್ದೇಗೌಡನದೊಡ್ಡಿ, ವಿರುಷಾಕ್ಷಿ ಮರ ಹೋಬಳಿ, ಚನ್ನಪಟ್ಟಣ, ರಾಮನಗರ-562160.

ಜರಬೇಕಾದ ಜೊಡ್ಡ: ರೂ.18,77,485/- (ರೂಜಾಯ ಹದಿನರರು ಅಕ್ಷರ ಎಫ್ಲಕ್ಷೇರು ಹಾವಿರದ ನಾಲ್ಕು ನೂರ ಅಫ್ಲಕ್ಷ್ಮೆದು ಮಾಡ್ರ) ದಿನಾಂಕ 29,85,2819 ರಂತೆ ಹಾಗೂ ಬಡ್ಡಿಯನ್ನು ವಿನ್ ಪಿಎ ವಿನಾಂಕ: 18.01.2018

ಡಾಲಗತರರ ಹೆಸರು ಮತ್ತು ಏಲಾಹ: ಶ್ರೀ. ಸುರೇಶ್ ಜನ್ ಲೇಟ್ ಮಾಂಗೌಡ, ಪಾಸ: ತಗಚಗೆರೆ ಗ್ರಾಮ, ಚನ್ನಪಟ್ಟಣ ತಾಲ್ಲೂಕು-562160.

ಡಿಮ್ಮಾಂಡ್ ನೋಟನ್ ವಿರಾಂಕ: 29.05.2019

ಜೂರ್ವಕ್ಕ ಶ್ರೀಮತಿ ಸುಶೀಲಮ್ಮ ರವರ ಖಾಲಿ ನಿವೇಶನ, **ಪತ್ನಿಮಕ್ಕ**್ ಯತೋದಮ್ಮ ರವರ ಮನೆ, ಅಂಡ್ಲರಕ್ಕೇ ಸರ್ಕಾರಿ ರಸ್ತೆ, ಪತ್ನೂಷ್ಟ್ ತಿವರಾಂಗರ್ಕೌಡ ರವರ ಸ್ವಪ್ತು ಈ ನೋಟೀಸಿನ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿದ ಸಾಲದ ಮೊತ್ತ ಬಡ್ಡಿ ಮತ್ತು ಸಾಂಧರ್ಭಿಕ ಖರ್ಚು ವೆಚ್ಚಗಳನ್ನು ಪಾವತಿಸದಿದ್ದಲ್ಲಿ ಬ್ಯಾಂಕು ಸರ್ಘಿಸಿ ಆಕ್ಸ್ ಸೆಕ್ಟನ್ 13 ರ ಸಬ್ ಸೆಕ್ಟನ್ 13 ರ ಪ್ರಕಾರ ಎಲ್ಲಾ ಅಥವಾ ಯಾವುದೇ ಹಕ್ಕನ್ನು ಚಲಾಯಿಸಬೇಕಾಗುತ್ತದೆ. ಸೆಕ್ಟನ್ 13 ರ ಸಬ್ ಸೆಕ್ಟನ್ 13 ರ ಪ್ರಕಾರ, ಪೆಡ್ಕೂಲ್ ನಲ್ಲಿ ಸೂಚಿಸಿರುವ ಭದ್ರತೆಯಾಗಿ ಒದಗಿಸಿರುವ ಆಸ್ತಿಯನ್ನು ಬ್ಯಾಂಕಿನ ಲಿಖಿತ ಒಪ್ಪಿಗೆ ಪಡೆಯದೆ ಮಾರಾಟದ ಮೂಲಕ ವರ್ಗಾಯಿಸುವುದಕ್ಕಾಗಲಿ/ ಭೋಗ್ಯಕ್ಕೆ ನೀಡುವುದಕ್ಕಾಗಲೀ ನಿಮಗೆ

ದಿನಾಂಕ: 22.07.2019

ಭಾರತೀಯ ಸ್ಟೇಬ್ ಬ್ಯಾಂಕ್, ಐ ಎಂ ರಸ್ತೆ, ವನ್ನಪಬ್ಬಣ ಶಾಬೆ



Enriching Lives

PUBLIC NOTICE

NOTICE is hereby given to the General Public that Kirloskar Industries Limited (the Company), Office No. 801, Cello Platina, 8th Floor, Fergusson College Road, Shivajinagar, Pune 411 005, had purchased the Schedule Property from Mr. A. V. Laxman, Mrs. Shylaja Laxman, Ms. Smitha Laxman and Mr. L. Sushant, on 24 February 2006 and has subsequently misplaced / lost the original Sale Deed dated 24 February 2006, which is registered as document No. BNG(U)-BLR(S)/17236/2005-06, in the office of Sub-Registrar, Bangalore, pertaining to the Schedule Property mentioned below. The Company has lodged a First Investigation Report (FIR) with Kothrud Police Station, on 10 January 2014, in that

The Schedule Property is neither mortgaged nor charged and is free from all encumbrances. The Company holds right, title and interest in the Schedule Property and the general public are hereby cautioned from dealing with any their party on the basis of the said Sale Deed. Further, if the said Sale Deed is found, the same may please be returned to the Company at the above mentioned address.

SCHEDULE OF THE PROPERTY

All the piece and parcel of a three Bedrooms Apartment with Marble Flooring bearing flat No. 408, on the Fourth Floor of the multi-storeyed building known as 'EMBASSY TRANQUIL' with a super built up area of 2,660 sq. ft. having an undivided 2660/128385 share in the land mentioned below, situated at Plot No. 22, 8th Main Road, III Block, Koramangala Layout, Ward No. 68, (Division No. 66), Bangalore, presently coming under the limits of BBMP, admeasuring 2,660 sq. ft. inclusive of balconies and proportionate share in the common areas with one car parking on the ground floor and bounded on land having descriptions as under:

On the West : 60 feet road formed by B.D.A.; On the North: 30 feet road formed by B.D.A.;

Place : Pune

Tel: +91 20 2970 4374
 Fax: +91 20 2970 4374

Email: investorrelations@kirloskar.com
 Website: www.kil.net.in

ಪ್ಯಾಕ್ಟ್ ೧೯೦ - 29524171 E-mail : info@gpl.in, Website: www.gpl.in CIN : L23209KA1977PLC043357 ಹಾಗೂ ಬಿದ್ಯುನ್ಮಾನ ಮತದಾನದ ನೋಚೀನು ಎ) ವಾರ್ಷಿಕ ಪರ್ವಪದಷ್ಯರ ಪಭೆ:

කළෙම න්වැන්වන්ට නව කිෂෙනෙන්ල න්ධාපෙනට මහතේවන්තු න්රීන්තා මහත්තරා මීටෝසවේට 42ನೇಯ ವಾರ್ಷಕ ಸರ್ವಸದಸ್ವರ ಸಭೆಯು ಬುಧವಾರ, 14ನೇ ಅಗಸ್ಟ್ 20% ರಂದು ಮಧ್ಯಾಕ್ಕ 3 ಗಂದೆಗೆ, ನೋಂದಾಂಬತ ಶಕೀಲ: 24, 2ನೇಯ ಮುಖ್ಯ ರತ್ತ, ದೊಡ್ಡನೆಕ್ಟುಂಡಿ ಕೈಗಾಲಕಾ ಪ್ರದೇಶ, ಬೆಂಗಡೂರು - 500 048, ಇಲ್ಲ ನಡೆಯುವುದೆಂದು ප්රක්ෂයා එකතුල් යානු නිරෝ ස්පාන්ති කෙරෙප්ල/මන්ෂණයව කිසෙමන්ගේ/ණ අප්ප්ල සමාණේ කම

ಕಂಪನಿ ವಿಶ್*ಸ್ಕೆಟ್ (www.gpl.in)* ನಲ್ಲ ನಡೆಯಅರುವ ಸಥೆಯ ನೋಣಾನು ಹಾಗೂ ಮೇರ್ವಾಣಿಸಿದ ದಾಖಲೆಗಳು ಅಥ್ಯಪ್ರವ ಇವು ಶಂಪನಿಯ ಸೋಂದಾಯಿತ ಶತೀಶಿಯಲ್ಲ ಶಸಿವಾರ, ರಶಿವಾರ ಹಾಗೂ ರಣಾಕುನಗಳ ತೂರತಾಗಿ, ಉತದ ಕನಗಳಲ್ಲ ජිතත්ව ස්වේරාල ත්ත්ත්රාගත් සත්වර්ජර්, මෙනත්ම්පාල ස්වේරාගමුව යටසා ම්පේශපරණ මෙන්සෙලස්

m) ಮಸ್ಪರಗಳ ಮುಕ್ಕುವಿಶ: ಪಹಿರಂಗಗೊಳಸುವ ಆಗತ್ಯಗಳು) ನಿಯಮಾವರ್ತಗಳ 42ನೇಯ ನಿಯಮಾವರ ಇವುಗಳಂತೆ, ನವಸ್ಥರ ಸೋಂದಣೆ ಮತ್ತತ

2013ට ප්රක්ෂ පෘත්යයන් ප්රක්ෂ 108, කියේව් කරුන්කරුවේ 2014ට ප්රක්ෂ (පත්තේම සහේෂ පේෂය ನಯಮಗಳ ನಯಮ 20 ಮತ್ತು 2019ರ ನಕ್ಕೂರಣಣ್ ಮತ್ತು ಎಕ್ಕ್ ತೇಂಡ್ ಬೋರ್ಡ ಅಫ್ ಇಂಡಯ (ಕಟ್ಟಮಣಕುಪ ಪಾದೃತ ಮತ್ತು ಸಹರಂಗಗೊಳಸುವ ಅಗತ್ಯಗಳು) ಸಿಯಮಾವರ್ಗಳ 44ನೇಯ ಸಿಯಮಾವರ ಇವುಗಳಂತೆ, ಕಂಪಸಿಯು

ಬಿ ಎಂ ರಸ್ತೆ, ಚನ್ನಪಟ್ಟಣ ಶಾಖೆ,

ನರ್ನುರಿಟ್ಟಿಜೀಘರ್ ಅಂಡ್ ರಿಕರ್ಸ್ಟ್ರಕ್ಷರ್ ಆಫ್ ಫೈರಾನ್ಡಿಯಲ್ ಅನೆಲ್ಟ್ ಅಂಡ್ ಎಸ್ಫ್ ಫೋರ್ಸ್ಟ್ ಮಂಟ್ ಆಫ್ ಸೆಕ್ಯೂರಿಜ ಇಂಟರೆಸ್ಟ್ ಅಧಿನಿಯಮ 2002

ನಿಮ್ಮ ಕೋರಿಕೆಯಂತೆ ಬ್ಯಾಂಕು ಈ ಕೆಳಕಂಡ ವ್ಯಕ್ತಿಗಳಿಗೆ ಆಧಾರಿತ ಸ್ವತ್ತುಗಳಿಗೆ ಪ್ರತಿಯಾಗಿ ಉದ್ದರಿ ಸೌಲಭ್ಯಗಳನ್ನು ತನ್ನ ಕೆಳಕಂಡ ಶಾಖೆಯ ಮೂಲಕ ಒದಗಿಸಿರುತ್ತದೆ. ನೀವು ಭದ್ರತಾ, ಒಪ್ಪಂದಗಳು/ ದಸ್ತಾವೇಜುಗಳ ಮೂಲಕ ಮತ್ತು ಹಕ್ಕುಪತ್ರಗಳ ಶೇವಣಿಯ ಮೂಲಕ ಅಡಮಾನ ಒದಗಿಸಿ ಯಾವ ಆಸ್ತಿಯ ಮೇಲೆ ಭದ್ರತೆ ನೀಡಿದ್ದೀರೋ ಅದರ ವಿವರಗಳು ಸಹ ಈ ಕೆಳಗೆ ತಿಳಿಸಲಾಗಿದೆ. ಹಣಕಾಸಿನ ನೆರವು ಸೌಲಭ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮರ್ಪಕವಾಗಿಲ್ಲದ್ದರಿಂದ ಆರ್ಬಿಐ ನಿರ್ದೇಶನದ ಮಾರ್ಗ/ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಿರ್ವಹಣಾ ರಹಿತ ಸ್ವತ್ತುಗಳು (ಎನ್ಪಪಿಎ) ಎಂದು ವರ್ಗೀಕರಿಸಲಾಗಿದೆ. ಸಾಲದ ಅಸಲಿನ ಮೊತ್ತ ಹಾಗೂ ಅದರ ಮೇಲಿನ ಬಡ್ಡಿಯನ್ನು ಮರುಪಾವತಿ ಮಾಡಲು ಸಾಲಗಾರರು ವಿಥಲರಾಗಿರುವುದರಿಂದ ಮತ್ತು ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ನಿಮಗೆ ಕೆಳಗೆ ತಿಳಿಸಿದ ವಿನಾಂಕದಂದು ರಿಜಿಸ್ಟರ್ ಎಡಿ ಮೂಲಕ ತಿಳಿಸಲಾಗಿದ್ದ ಡಿಮಾಂಡ್ ನೋಟೀಸನ್ನು ಸ್ವೀಕರಿಸದೇ ಇರುವುದರಿಂದ / ವಾಹಸ್ಸು ಕಳುಹಿಸಿರುವುದರಿಂದ ಈ ನೋಟಸನ್ನು ಈಗ ನೀಡಲಾಗಿದೆ.

 ತಾಂಗಳರರ ಹೆಸರು ಮತ್ತು ವಿಚಾನ: ಶ್ರೀ. ಆ ಎ ಲೋಶೆಕ್ ಜರ್ ಲೀಚ್ ಅಂಡಾನಿ ಗೌಡ, ವಾಸ: ತಗಚಗೆರೆ ಗ್ರಾಮ, ಚನ್ನಪಟ್ಟಣ ತಾಲ್ಲೂಕು-562160. ಖರಬೇಕಾದ ಮೊತ್ತ: ರೂ.7,04,814€ (ರೂಪಾಂಜ ಏಳು ಲಕ್ಷದ ನಾಲ್ಕು ಸಾವಿರದ ಎಂಬು ನೂರ ಹವಿನಾಲ್ಕು ಮಾತ್ರ) ವಿನಾಂಕ 29.85.2019 ರಂತೆ ಜೊತೆಗೆ ಬಡ್ಡಿಯನ್ನು ಆಸ್ವಯಿಸುತ್ತದೆ. ಎಸ್4ಎ ವಿಚಾಂಕ: 01.06.2017 ತಿಮ್ಮಾಂಡ್ ನೋಬಸ್ ವಿನಾಂಕ: 29.05.2019

2) ನಾಲಗತರರ ಹೆಸರು ಮನ್ನು ಏಲಾಸ: ಕ್ರೀ. ಕಿವಕುಮಾರ್ ಜೆ ಜನ್ ಜೋಗಿಗೌಡ,

ಕ್ಷಿರಾಕ್ತಿ ಏವರ: ರಾಮನಗರ, ಚನ್ನಪಟ್ಟಣ, ವಿರುಪಾಕ್ಷಿಸುರ ಹೋಬಳಿ, ಸಿದ್ದೇಗೌಡನದೊಡ್ಡಿ, ಇಲ್ಲಿರುವ ವಸತಿ ಸ್ವತ್ತಿನ ಖಾನೇಕುಮಾರಿ ನಂ.206/8/8/1, ರ ವಿಸ್ತೀರ್ಣ 44° x 44° ಚದರ ಆಡಿಗಳ ಈ ಸ್ವತ್ತು ಸಂಪೂರ್ಣ ಸ್ಪತ್ತಿಗೆ ಚಕ್ಕುಬಂದಿ: **ಜೂರ್ವಳ್ಳೆ** ಸಿದ್ದೇಗೌಡ ರವರ ನಿವೇಶನ, **ಪತ್ತಿಮತ್ತೇ** ಜೋಗಿಗೌಡ ರವರ ಖಾಲಿ ನಿವೇಶನ, ಅಂತ್ವರಕ್ಕೇ ಜೋಗಿಗೌಡ ರವರ ಮನೆ ಮತ್ತು ಖಾಲಿ ನಿವೇಶನ, ರಕ್ಷಿಣಕ್ಕೆ ರಕ್ತೆ.

ಜರವೇಕಾದ ಜೊಡ್ಡ: ರೂ.6,08,47%/ (ರೂಪಾಂಜ ಆರು ಲಕ್ಷದ ಎಂಬು ಹಾವರದ ನಾಟ್ಕು ನೂರ ಎಕ್ಟಡ್ಟ್ರೆದು ಮಾಡ್ರ) ವಿನಾಂಕ 29,95,2019 ರಂತೆ ಮತ್ತು ನೊತೆಗೆ ಬಡ್ಡಿ, ಖರ್ಮ್, ದೆಚ್ಚಗಳು ಅನ್ವಯಸುತ್ತದೆ.

ಕ್ಷಲಾಕ್ತಿ ಏವರ: ಚನ್ನಪಟ್ಟಣ ತಾಲ್ಲೂಕು, ಕನಬಾ ಹೋಬಳಿ, ತನಚನೆರೆ ಗ್ರಾಮ, ಇಲ್ಲಿರುವ ದನತಿ ಸ್ವತ್ತಿನ ಖಾತಾ ನಂ.547/3/56/5 ರ ವ್ಯೀರ್ಣ 50° X 80° ಚದರ ಅಡಿಗಳ ಸ್ವತ್ತು ಶ್ರೀ. ಸುರೇಶ್ ರವರ ಹೊನಲ್ಲಿರುವ ಸಂಶೂರ್ಣ ಸ್ವತ್ತಿಗೆ ಚಕ್ಕುಬಂದಿ:

ನಹಿ/ ಮುಖ್ಯ ವ್ಯವಸ್ಥಾಪಕರು/ಅಧಿಕೃತ ಅಧಿಕಾರಿ,

ಅಧಿಕಾರವಿರುವುದಿಲ್ಲ. ಈ ನೋಟಿಸು ಬ್ಯಾಂಕು ಇತರ ಯಾವುದೇ ಕ್ರಮಗಳನ್ನು ಕೈಗೂಳ್ಳುವುದಕ್ಕೆ ಅಥವಾ ಬೇರೆ ಯಾವುದೇ ಕಾನೂನುಬದ್ದ ಕರಾರುಗಳನ್ನು ಚಲಾಯಿಸುವುದಕ್ಕೆ